

₹ 5/-

# ನೇಸರು

## ಮೈಸೂರು ಲೈಂಗಿಸಿಯೆಚ್ ಮುಂದ್ರು

Nesaru Tingalole

Vol XXXIV - 7

July 2016

PAGES 12



Film Appreciation Program held On 17 June 2016 at Association  
"Life in Metaphors" Director Srivastav Being Felicitated



**The Mysore Association, Mumbai**

393, Bhau Daji Road, Matunga, Mumbai - 400 019.

Tel.: 2402 4647, 2403 7065 • Fax : 2401 0574

Email : [mysoreassociation.mumbai@gmail.com](mailto:mysoreassociation.mumbai@gmail.com)

ತ್ವಿಯ ಸದಸ್ಯರೇ,

ತಮಗೆಲ್ಲಾ ತಿಳಿದಿರುವಂತೆ, ನಮ್ಮ ಅಸೋಸಿಯೇಷನ್‌ನ ಶ್ರೀ ಸಿದ್ದಿ ವಿನಾಯಕನಿಗೆ ನಿತ್ಯ ಪೂಜೆಯು ಅನೇಕ ವರ್ಷಗಳಿಂದ ತಪ್ಪದೇ ನಡೆದುಕೊಂಡು ಬರುತ್ತಿದೆ. ಇದಲ್ಲದೇ, ಆಗಾಗ ಮಾಘಿ, ಅಕ್ಷಯ ತದಿಗೆ ಹಾಗೂ ಗಣೇಶೋತ್ಸವದಂತಹ ವಿಶೇಷ ಪೂಜೆಗಳೂ ನಡೆಯುತ್ತದೆ.

ಈ ಪೂಜೆಗಳನ್ನು ನಿರ್ವಹಿಸುವುದಕ್ಕಾಗಿ, ನಮ್ಮ ಅಸೋಸಿಯೇಷನ್‌ನ ಸದಸ್ಯರು ಹಾಗೂ ಇತರ ಅಭಿಮಾನಿಗಳು ಉದಾರವಾಗಿ ನೀಡಿದ ದೇಣಿಗೆಯಿಂದ ಪ್ರತ್ಯೇಕ ನಿಧಿಯ ಏಪಾರಾಟು ಮಾಡಿರುತ್ತದೆ.

ಆದರೆ ಈಗ, ಹೆಚ್ಚಿತ್ತರುವ ವಿಚುವೆಚ್ಚೆಗಳಿಂದ, ಈ ನಿಧಿಯಿಂದ ಈ ನಮ್ಮ ಪೂಜೆಯನ್ನು ನಿರ್ವಹಿಸುವುದು ಕಷ್ಟವಾಗಿದೆ. ಆದ್ದರಿಂದ, ಈ ನಿಧಿಯನ್ನು ಬಲವಡಿಸುವುದು ಅನಿವಾರ್ಯವಾಗಿದೆ.

ಈ ಉದ್ದೇಶದಿಂದ, ನಮ್ಮ ಸದಸ್ಯರುಗಳಿಗೆ ಉದಾರ ದೇಣಿಗಳಾಗಿ ಮನವಿ ಮಾಡುತ್ತಿದ್ದೇವೆ. ಪೂಜೆಯ ಅಂದಾಜು ವಿಚುವೆಚ್ಚೆ ಕೆಳಗೆ ಕೊಟ್ಟಿದೆ. ತಮಗೆ ಇಷ್ಟವಿದ್ದ ದಿವಸ/ದಿವಸಗಳು, ಪೂಜೆಗೋಸ್ತರ ದೇಣಿಗೆ ನೀಡಬಹುದು. ಆ ದಿನದ ಪೂಜೆಗೆ ತಮಗೆ ಆಹಾನ ನೀಡಲಾಗುವುದು ಹಾಗೂ ಪ್ರಸಾದವನ್ನು ತಮಗೆ ಕಳುಹಿಸಲಾಗುವುದು.

**ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಈ ಮನವಿಗೆ ಸ್ಪಂದಿಸಬೇಕು ಎಂದು ಮತ್ತೊಮ್ಮೆ ಕೋರುತ್ತೇವೆ.**

**ದಯವಿಟ್ಟು ಈ ಕೆಳಕಂಡ ವಿವರಗಳೊಂದಿಗೆ ನಮ್ಮ ಅಸೋಸಿಯೇಷನ್‌ನ ಕಳೇರಿಯನ್ನು ಸಂಪರ್ಕಿಸಿ.**

ಹೆಸರು : .....  
 ತಾರೀಖು : .....  
 ನಕ್ಷತ್ರ : .....  
 ಗೋತ್ರ : .....  
 ಮೊತ್ತ : .....  
 ನಿತ್ಯ ಪೂಜೆ/ಅಕ್ಷಯ ತೃತೀಯ/ ಗೌರಿ ಗಣಪತಿ ಪೂಜೆ/ ಮಾಘಿ ಗಣಪತಿ ಪೂಜೆ :

ಇತರ ವಿವರಗಳು : .....

**ಪೂಜೆಯ ವಿವರಗಳು:**

	ಪ್ರತಿ ಪೂಜೆ (Per Pooja)	ತೇವಣೆ
(Fixed deposit Amount -Life time)		
ಮಾಘಿ ಗಣಪತಿ ಪೂಜೆ	251.00	3500.00
ಅಕ್ಷಯ ತೃತೀಯ ಪೂಜೆ	251.00	3500.00
ಗೌರಿ ಗಣಪತಿ ಪೂಜೆ		
(ಗಣೇಶ ಚತುರ್ಥಿ)	251.00	3500.00
ನಿತ್ಯ ಪೂಜೆ	251.00	3500.00
<b>ವಿ.ಸೂಚನೆ:</b> ಈಗಾಗಲೇ ನಮ್ಮ ಈ ನಿಧಿಗೆ ಕಾಣಿಕೆ ಕೊಟ್ಟಿರುವರು ಕೂಡ ಹೆಚ್ಚಿನ ಕಾಣಿಕೆ ನೀಡುವುದನ್ನು ಸ್ವಾಗತಿಸುತ್ತೇವೆ.		

### NAMES OF NITYA POOJA DETAILS FROM 15.07.2016 TO 15.08.2016

Names	Date of Pooja	Gotra	Nakshatra
Pratima Vinay Gaonkar	July 15, 2016		
K.A.Malani	July 17, 2016		
Shrikant Sahasrabudhe	July 19, 2016	Shandilya	Uttarashada
Amrapali B. Pai	July 20, 2016	Kaundinya	Ashwini
Raghunath V. Rao	July 23, 2016		
Anita Ramesh Chetty	July 25, 2016	Vasishta	
Lalitha Ramabhadra	July 27, 2016	Sankrutiya	Anuradha
Deepak M.R.	August 4, 2016	Bharadwaja	Uttara
Chandrashekhar Jannah	August 5, 2016	Haritasa	Revathi
Late Radhamma	August 8, 2016		
Late V. Ramalingam	August 9, 2016	Bharadwaja	Revathi
Late Shankar K.	August 9, 2016		
Sudha Srinivas	August 10, 2016	Atresha	Uttara
Jayaram M.V.	August 14, 2016	Bharadwaja	Anuradha

# ನೇಸರು

## ತಿಂಗಳೋಲೆ

**ನ್ಯಾಷನಲ್ ಟಿಂಗಳೋಲೆ**

ಗೌ. ಸಂಪಾದಕರು :

ಡಾ. ಜ್ಯೋತಿ ಸತೀಶ್

❖ ❖ ❖

ಸಂಪಾದಕ ಮಂಡಳಿ:

ಡಾ. ಮಂಜುನಾಥ್

ಕೆ. ಮಂಜುನಾಥರ್ಯು

ಸಾರಾಯ್ಯಾ ನವೀಲೇಕರ್

ಗೊಂಡಿ ಶಂಕರಲೀಂಗ

ನೀಲಕಂತ ಮೇಡರ್

❖ ❖ ❖

ಚೆಂಗಳೂರು ಪ್ರತಿನಿಧಿ :

ಎಂ.ಎ.ಎನ್. ಪ್ರಸಾದ್

❖ ❖ ❖

ನೇಸರುವಿನಲ್ಲಿ ಪ್ರಕಟವಾಗುವ  
ಬರಹಗಳಿಗೆ ಆಯಾ ಲೇಖಕರೇ  
ಜವಾಬ್ದಾರರು. ಅಲ್ಲಿ ಮೂಡಿ ಬಂದ  
ಅಭಿಪ್ರಾಯಗಳಿಗೆ ಸಂಸ್ಥೆಯು  
ಜವಾಬ್ದಾರಿಯಲ್ಲ.

- ಸಂ

The views expressed by the  
contributors in this journal  
are theirs and not of the  
Association and the  
Association is not in anyway  
responsible for the same.

- Ed.

❖ ❖ ❖

ಸಂಪರ್ಕ ವಿಳಾಸ :

**ನೇಸರು**

ಮೈಸೂರು ಅಸೋಸಿಯೇಷನ್

393, ಭಾವು ದಾಜಿ ರಸ್ತೆ,

ಮಾಟ್ಲಾಗ್,

ಮುಂಬಯಿ-400 019.

೭ 24024647 / 2403 7065

Fax : 2401 0574

Email :  
mysoreassociation.mumbai@gmail.com

Website :  
www.mysoreassociation.in

ಸಂಪುಟ 34

ಜುಲಾಯಿ 2016

ಸಂಚಿಕೆ 7

ಪ್ರಸ್ತುತ ದೇಶದಲ್ಲಿ ಬಹು ಚರ್ಚಿತ ಹಾಗೂ ಬಹಳ ಆತಂಕಕಾರಿ ವಿಷಯವೆಂದರೆ ಮಾದಕ ದ್ರವ್ಯಗಳು, ಡ್ರಗ್ಸ್: ಎಲ್ಲರನ್ನು ಬೆಳ್ಳಿ ಬೀಳಿಸಿದ ಸಂಗತಿಯೆಂದರೆ ನಮ್ಮ ದೇಶದ ಯುವಜನಾಂಗ ಡ್ರಗ್ಸ್ ವ್ಯಾಸನಿಗಳಾಗಿರುವುದು. ಕಾಲೇಜು ಕ್ಷಾಂಪಸ್‌ಗಳಲ್ಲಿ ಈ ಡ್ರಗ್ಸ್ ವ್ಯಾಪಾರಿಗಳ ದಂಡ ಕನ್ನ ಬಿಡಾರ ಹೂಡಿರುವುದರಿಂದ ಸರಸ್ವತಿಯ ದಾಸರಾಗಲು ಹೊರಟಿರುವ ನಮ್ಮ ಯುವಜನಾಂಗ ಡ್ರಗ್ಸ್‌ನಂತಹ ನಶೇಯ ದಾಸರಾಗಿರುವುದು ವಿಪರ್ಯಾಸವೇ ಸರಿ. ಇಂದು ಕಾಲೇಜು ಕ್ಷಾಂಪಸ್‌ ಮಾದಕ ವ್ಯಾಸನಿಗಳ ಸ್ವರ್ಗವಾಗಿದೆ. ಒಂದು ಕಾಲದಲ್ಲಿ ಮಾದಕವ್ಯಾಸನ ಎಂಬುದು ಶ್ರೀಮಂತರ ಅದರಲ್ಲಿ ವಯಸ್ಸುರ ಕಾರುಭಾರಾಗಿತ್ತು. ಆದರೆ ಈಗ ಹಾಗಿಲ್ಲ. ಮಾದಕ ದ್ರವ್ಯಗಳ ಕಬಂಧ ಬಾಹು ಯಾವುದೇ ವರ್ಗ, ವಯಸ್ಸನ್ನು ಏರಿ ನಿಂತಿದೆ. ಮೊನ್ನೆ ಮೊನ್ನೆಯಷ್ಟೆ ಸರಿಯಾಗಿ ನಡೆಯಲು ಕಲಿತ ಮಕ್ಕಳು ಕೂಡ ಇದರ ದಾಸರಾಗುತ್ತಿದ್ದಾರೆ. ಆಟಪಾರಗಳಲ್ಲಿ ಭಾಗಿಗಳಾಗಬೇಕಿರುವ ನಮ್ಮ ಮಕ್ಕಳು ಮಾದಕ ದ್ರವ್ಯಗಳ ವ್ಯಾಸನಿಗಳಾಗಿರುವುದು ಕಲ್ಪನೆಯಲ್ಲಿ, ಬದಲಾಗಿ ವಾಸ್ತವ ಜಿತ್ರಣ ನಮ್ಮ ಮುಂದಿರುವುದು. ಈ ವ್ಯಾಸನದ ಚಟಕ್ಕೆ ಒಮ್ಮೆ ಬಲಿಯಾದರೆ ಅದರಿಂದ ಹೊರಬರುವುದು ಬಹಳ ಕಷ್ಟ ಕುರೋಹಲಕ್ಕೆಂದೂ, ತಮಾಗೆಗೆಂದೂ ಅಥವಾ ಮಜಾ ಮಾಡಲೆಂದೂ ಸೇವನೆ ಮಾಡುವ ದ್ರವ್ಯವು ಕ್ರಮೇಣ ಚಟವಾಗಿ ದೇಹವನ್ನೇ ಆವರಿಸಿಕೊಳ್ಳುತ್ತದೆ. ಮಾದಕದ್ವಾರದ ಚಟ ಒಮ್ಮೆ ಹಣ್ಣಿಕೊಂಡರೆ ಜೀವನವೇ ಹಾಳಾಗಿ ಹೋದಂತೆ. ಇದರಿಂದ ಹೊರಬರಲು ಪ್ರಯತ್ನಿಸಿ ವಿಫಲರಾಗಿ ಅದಕ್ಕೊಳ್ಳುತ್ತದೆ. ನಮ್ಮ ಕಣ್ಣ ಮುಂದಿದೆ. ಇದು ಒಂದು ಕುಟುಂಬದ ಸಮಸ್ಯೆಯಲ್ಲ ಇಡೀ ಸಮಾಜದ ಸಮಸ್ಯೆ ಕುಟುಂಬದಲ್ಲಿ ಒಬ್ಬ ಮಾದಕ ವ್ಯಾಸನಿಯಾದರೆ, ಅದರ ಪರಿಣಾಮ ಇಡೀ ಸಮಾಜಕ್ಕೆ ಹರಡುತ್ತದೆ. ಡ್ರಗ್ಸ್ ಆಕರ್ಷಣೆಯ ಮುಂದೆ ಬುದ್ಧಿಮಾತುಗಳು ಕೆಲ್ಪ ಮಾಡುವುದಿಲ್ಲ. ಮಾದಕ ದ್ರವ್ಯಗಳನ್ನು ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡದಂತೆ ಕಟ್ಟಿನಿಟಿನ ಕಾನೂನು ಕ್ರಮ ಕ್ರೇಗೊಂಡರೂ ಎಲ್ಲೊಂದು ವಿಫಲವಾಗ್ದೇವೆ. ವಿಶ್ವದ ಎಲ್ಲ ಕಡೆ ಇದು ಆಳವಾಗಿ ಬೇರು ಬಳಿದೆ. ಇದನ್ನು ಹತೋಟಿಗೆ ತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡಸಮೇತ ಕಿತ್ತು ಹಾಕಲು ದೇಶದ ಕಾನೂನು ಮಾತ್ರ ಸಾಕಾಗುವುದಿಲ್ಲ. ಇದಕ್ಕೆ ಸಾರ್ವಜನಿಕರ ಬೆಂಬಲವೂ ಅತ್ಯಗತ್ಯ. ಸಾರ್ವಜನಿಕರು ಜಾಗೃತಿಗೊಂಡು ಮಾದಕ ದ್ರವ್ಯ ನಿಷೇಧದ ಅಭಿಯಾನದಲ್ಲಿ ಕ್ಕೆ ಜೋಡಿಸಿದರೆ ಇದನ್ನು ಮೂಲ ಸಮೀಕ್ಷೆ ಕಿತ್ತು ಹಾಕಲು ಸಾಧ್ಯವಾದೀತು. ಪ್ರತಿ ವರ್ಷದ ಜೂನ್ 26 ರಂದು ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧ ದಿನವನ್ನಾಗಿ ಆಚರಿಸಲಾಗುತ್ತದೆ. ಡ್ರಗ್ಸ್ ನಿಷೇಧ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ, ವರ್ಷಪೂರ್ತಿ ರಾಷ್ಟ್ರೀಯ ಮಟ್ಟದ ಜನಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಅದರಲ್ಲಿ ಹೆಚ್ಚು ಹೆಚ್ಚು ನಮ್ಮ ಯುವಜನಾಂಗ ಪಾಲ್ಗೊಳ್ಳಲು ವ್ಯಕ್ತಿಯ ದ್ಯುಹಿಕ ಸಾಮಧ್ಯ ಕುಸಿಯುವದಷ್ಟೆ ಅಲ್ಲ, ಮಾನಸಿಕ ಸಾಮಧ್ಯವೂ ಕುಂಠಿತಗೊಳ್ಳುತ್ತದೆ. ಈ ವ್ಯಾಸನಿಂದಾಗಿಯೇ ಕಳ್ಳಿತನ ಮಾಡುವುದು, ಅತ್ಯಾಚಾರ, ಅನ್ಯೈತಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಸಮಾಜಕ್ಕೆ ಮಾರಕವಾಗುತ್ತಿರುವುದು ಆತಂಕ ತಂದಿದೆ. ಮಾದಕ ವ್ಯಾಸನಕ್ಕೆ ಒಳಗಾದವರನ್ನು ದೇಂಷಿಸಿ ದೂರವಿದುವಂತಿಲ್ಲ. ಅವರನ್ನು ಮಗುವಿನಂತೆ ಪ್ರೀತಿಸಬೇಕು. ಮಾದಕ ವ್ಯಾಸನಕ್ಕೆ ಒಳಗಾದವರನ್ನು ನಡೆಸಬೇಕು. ಕಟ್ಟಿನಿಟಿನ ವರ್ತನೆಯಿಂದ ಸಮಸ್ಯೆ ಮತ್ತು ಉಪಾಂಗಗಳಾಗಿ ಬಹಳ ಮಾಡುವುದು. ಇಲ್ಲಿ ಮಾದಕ ವ್ಯಾಸನಗಳ ಪಾಲಕರ ಪಾತ್ರ ಅಷ್ಟೇ ಮಹತ್ವವಾದುದು. ತಮ್ಮ ಮಕ್ಕಳು ಕಾಲೇಜಿನಲ್ಲಿ ಏನು ಮಾಡುತ್ತಿದ್ದಾರೆ. ಅವರ ಗೆಳೆಯ ಗೆಳತಿಯರು ಹೇಗೆ? ತಾವು ಕೊಟ್ಟ ಹಣ ಸರಿಯಾದ ಕಾರಣಕ್ಕೆ ವಿನಿಯೋಗವಾಗುತ್ತಿದೆಯೇ ಇಲ್ಲವೋ ಎನ್ನುವುದರ ಬಗ್ಗೆನೂ ಗಮನ ನೀಡಬೇಕಾಗುತ್ತದೆ. ಮಕ್ಕಳು ಬೆಳೆದಂತೆ ಮಕ್ಕಳೊಂದಿಗೆ ಸ್ವೇಹಿತರಂತೆ ವ್ಯವಹರಿಸಬೇಕು. ಪೂರಾ ದಿನ ಕಾಲೇಜಿನಲ್ಲಿ ನಡೆದ ಘಟನೆಗಳ ಬಗ್ಗೆ ವಾತಾವರಣಾಪ ನಡೆಸಬೇಕು. ಮಕ್ಕಳೊಂದಿಗೆ ನಿಮ್ಮ ಸ್ವಲ್ಪ ಸಮಯವನ್ನು ಏಂದು ಸಾಧ್ಯಾಗಿಸಿದೆ. ಮಾದಕ ವ್ಯಾಸನಕ್ಕೆ ತುತ್ತಾಗಲು ಬಂದೇ ಕಾರಣವನ್ನು ಮಾಡುವುದು ಕಷ್ಟ ಮಾತ್ರವಲ್ಲ ಅಸಾಧ್ಯ ಹೂಡ. ವ್ಯಕ್ತಿಯೊಬ್ಬ ಮಾದಕ ವ್ಯಾಸನಿಯಾಗಲು ಹಲವು ಕಾರಣಗಳಿರುತ್ತವೆ. ಇವೆಲ್ಲವುಗಳ ಪರಿಣಾಮವಾಗಿ ಈ ಸ್ಥಿತಿಗೆ ತಲುಪಿರುತ್ತಾನೆ. ಹಾಗಾಗಿ ಅದರ ಜೊತೆಗೆ ಇತರ ಸನ್ನೇಹಿತಗಳಿಗೂ ಪರಿಹಾರ ಮಾಡುತ್ತಿರೆ ಮಾತ್ರ ಈ ವ್ಯಾಸನವನ್ನು ಹೋಗಳಾಡಿಸಬಹುದು. ಮಾದಕ ವಸ್ತು ಎನ್ನುವ ಹಂಬಲ ಮಾಡಿಸಬೇಕೆಂದು ತಪ್ಪಿತ ವ್ಯಾತಾಸ ತಿಳಿಯುವುದಿಲ್ಲ. ಅವರಿಗೆ ಸದ್ಯದ ಆಸೆ ಈಡೇರಿದರೆ ಸಾಕು ಎನ್ನುವ ಹಂಬಲ. ಮಾದಕ ವಸ್ತು ಅಷ್ಟು ಪ್ರಬಲವಾಗಿ ಮನಸ್ಸನ್ನು ದುರ್ಬಲವಾಗಿಸುತ್ತದೆ. ಮದ್ದ ವಸನಿಗಳು ಕೆಲವು ತಮ್ಮಪಕ್ಕೆ ತಾವಿದ್ದರೆ, ಇನ್ನೂ ಕೆಲವರು ಇತರರಿಗೆ ನೋವಂಟು ಮಾಡಿದರೆ, ಮಾದಕ ವ್ಯಾಸನಗಳಿಗೆ ಬೇಕಾದ ಹಾಗೆ ಡ್ರಗ್ಸ್ ಕ್ರೇಗ್ ಸಿಗರಿದ್ದರೆ ತಮಗೇ ನೋವು ಮಾಡಿಕೊಳ್ಳುತ್ತಾರೆ. ನರ ಕತ್ತರಿಸಿಕೊಳ್ಳುವುದು, ಸುಷುಕೊಳ್ಳುವುದು, ಇಂಜೆಕ್ಷನ್ ತೆಗೆದುಕೊಳ್ಳುವುದು ಇತ್ಯಾದಿ ಕಾರ್ಯವಾಡುತ್ತಾರೆ. ಕ್ರೋಂಕ್ ಸುಬಿಕ್ಯಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಲು ಹೂಡಿರುವ ಯುವಜನಾಂಗವನ್ನು ಸರಿಯಾದ ದಾರಿಯಲ್ಲಿ ತರುವುದರ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಒಮ್ಮೆತದಿಂದ ಹೆಚ್ಚೆ ಇಡೋಣವೇ....

- ಡಾ. ಜ್ಯೋತಿ ಸತೀಶ್

## ಮತ್ತೆ ಅಲ್ಲಿಗೇ?

ಕರಚಿ ಬೆಂದು ವಾಸನೆ ಬರುತ್ತಿರುವ ನರಮಾಂಸದ ಶುಳ್ಳಕಿಗಾಗಿ ಆಗಸದಲ್ಲಿ ಹದ್ದುಗಳು ಅತ್ಯಂದಿತ್ತ ಹಾರಾಡುತ್ತಿದ್ದವು. ಯಾವಾಗ ಮಾಂಸವನ್ನು ಕುಕ್ಕಿ ತಿನ್ನುತ್ತೇವೆಯೋ ಎನ್ನುತ್ತಾ ಒಂದೇ ಸವನೆ ಧಿಗಿನ ಹಾಕುತ್ತಿದ್ದವು. ಇತ್ತೆ ಮೊಲೀಸ್ ಅಧಿಕಾರಿಗಳ ಜೊತೆಗೂಡಿ 15ರ ಹರೆಯದ ಬಾಲಕ ಅಮರ್ ತನ್ನ ತಂದೆ ತಾಯಿಯ ಕಳೇಬರ ಹುಡುಕುವುದರಲ್ಲಿ ತಲ್ಲಿನನಾಗಿದ್ದಾನೆ. ಅತ್ತು, ಅತ್ತು ಅವನ ಕಳ್ಳುಗಳು ಬಾತುಹೋಗಿದ್ದವು. ತನ್ನ ತಂದೆ ತಾಯಿ ಸತ್ಯಿದ್ದಾರೋ ಅಥವಾ ಬದುಕಿದ್ದಾರೋ ಏನೋಂದೂ ಅವನಿಗೆ ಗೊತ್ತಿಲ್ಲ. ಬದುಕುಳಿದ ಹಲವರನ್ನು ಆಸ್ತ್ರೆಗೆ ಸೇರಿಸಲಾಗಿತ್ತು. ಆದರೆ ಬದುಕುಳಿದವರ ಕಡೆಯಿಂದ ಎಲ್ಲಿಯೂ ಅಮರ್‌ಗಾಗಿ ವಿಚಾರಣೆ ನಡೆದಿರಲ್ಲ. ಮೊಲೀಸ್ ಸಿಬ್ಬಂದಿಗಳು ಅಮರ್‌ನನ್ನು ಆಸ್ತ್ರೆಗೂ ಕರೆದುಕೊಂಡು ಹೋಗಿದ್ದರು. ಅಲ್ಲಿಲ್ಲ ಅವನ ಹಂತವರು ಕಾಣ ಸಿಕ್ಕಿರಲಿಲ್ಲ. ಕಳೇಬರವೇನಾದರೂ ಪತ್ತೆ ಮಾಡಿಯಾನು ಎಂದು ಮನಃ ಆಶನನ್ನು ವಿಮಾನ ಅಪಫಾತ ಸ್ಥಳಕ್ಕೆ ಕರೆ ತಂದಿದ್ದರು.

ನೀಲಿ ಚೂಡಿದಾರದ ಅಂಚು ಮಾತ್ರ ಕಾಣುತ್ತಿದ್ದ ಅರ್ಥಂಬಧ ಕರಕಲಾದ ಹೆಣ್ಣು ಶವಪೋಂದನ್ನು ಕಂಡ ಅಮರ್ ಜೋರಾಗಿ ಬೊಷ್ಟೆ ಹಾಕುತ್ತಾನೆ. ‘ಸರ್, ಸರ್ ಇದು ನನ್ನಮೃಣ ಶವ. ಆಕೆ ಹಾಕಿದ್ದು ಇದೇ ದೇಸ್. ನೋಡಿ ನನ್ನಮೃಣ ಕುತ್ತಿಗೆಯಲ್ಲಿ ನನ್ನ ಬಾಲ್ಯದ ಪೋಟೋ’ ಎನ್ನುತ್ತಾ ಗಳಿಗಳನೆ ಅಳಿಲಾರಂಭಿಸುತ್ತಾನೆ. ಅವನ ಕಣ್ಣಿಗೆ ಮೊಲೀಸ್ ಸಿಬ್ಬಂದಿಗಳ ಕಳ್ಳು ತೇವಗೊಳ್ಳುತ್ತದೆ. ಅವರು ಶವದ ಕುತ್ತಿಗೆಯಲ್ಲಿದ್ದ ಲಾಕೆಟ್ ತರೆದು ನೋಡುತ್ತಾರೆ. ನಾಲ್ಕೆಯ ವರ್ಷದ ವಯಸ್ಸಿನ ಬಾಲಕನ ಒಂದು ಘೋಟೋ ಅದರಲ್ಲಿ ಇದ್ದಿತ್ತು. ಆತ ಅಮರ್ ಎಂದು ಪೊಲೀಸರಿಗೆ ಗುರುತಿಸಲು ಆಗಲಿಲ್ಲ. ಅವರು ಅಮರ್‌ನನ್ನು ಅಪ್ಪಿ ಸಮಾಧಾನ ಮಾಡುತ್ತಾರೆ. ಶವದ ವಾರಸುದಾರರು ಬಂದು ತಮ್ಮವರನ್ನು ಗುರುತಿಸಲಿ ಎಂದು ಶವಗಳನ್ನು ಸಾಲಾಗಿ ಮಲಗಿಸಲಾಗಿತ್ತು. ಅಮರ್ ಬಿಕ್ಕುತ್ತಾ ಮತ್ತೆ ತಂದೆಯ ಕಳೇಬರದ ಹುಡುಕಾಟದಲ್ಲಿ ತೊಡಗುತ್ತಾರೆ. ಕೈ ಕಾಲು ಮುರಿದು ಬರಿ ಮುಖ, ದೇಹ ಮಾತ್ರ ಇದ್ದ ಆ ಶವದ ಮೇಲೆ ಜೀಳುತ್ತಾ ಅಮರ್ ಮತ್ತೆ ಜೀರಾಡುತ್ತಾನೆ. ‘ಅಪ್ಪಾ, ಅಪ್ಪಾ’ ಎನ್ನುತ್ತಾ ಒಂದೇ ಸಮನೆ ಅಳುತ್ತಾನೆ. ಎರಡೂ ಶವಗಳನ್ನು ಅಕ್ಕ ಪಕ್ಕದಲ್ಲಿಟ್ಟು ಮಲಗಿಸಿದರು ಮೊಲೀಸರು. ಸಂಬಂಧಿಕರು ಬಂದು ಅಮರ್‌ನನ್ನೂ ಶವಗಳನ್ನೂ ಕೊಂಡೊಯುಲಿ ಎಂದು ಅಮರ್ ತಂದೆ-ತಾಯಿಯ ಹೆಣಿದ ಮೇಲೆ ಬಿದ್ದು, ಹೊರಳಾಡುವ ದೃಶ್ಯ ಎಂಥ ಕಲ್ಲೆದೆಯನ್ನೂ ಕರಗಿಸುವಂತಿತ್ತು.

ದೂರದಲ್ಲಿ ಬರುತ್ತಿದ್ದ ಅವಿನಾಶಾನ ತಂದೆ ತಾಯಿಯರನ್ನು ಕಂಡ ಅಮರ್, ‘ಅಜ್ಞಾ, ಅಜ್ಞೇ, ಇಲ್ಲಿ ನೋಡಿ ಡ್ಯಾಡಿ ಸತ್ಯ ಹೋಗಿದ್ದಾರೆ’ ಎನ್ನುತ್ತಾ ಅವರತ್ತ ಧಾವಿಸಿ, ಅವರನ್ನು ಅಪ್ಪಿಕೊಳ್ಳಲು ಮುಂದಾಗುತ್ತಾನೆ. ಅವಿನಾಶಾನ ಮಾತಾಪಿತರು, ‘ಭೇ! ಇವನಾರು ಹುಡುಗ?’ ಎಂದು ಅವನನ್ನು ಪಕ್ಕಕ್ಕೆ ಸರಿಸುತ್ತಾ, ‘ಅವಿನಾಶಾ, ಅವಿನಾಶಾ’ ಎನ್ನುತ್ತಾ ಮಗ-ಸೋಸೆಯ ಶವಗಳನ್ನು ತಡವುತ್ತಾ, ರೋದಿಸತೊಡಗುತ್ತಾರೆ. ಅಜ್ಞ-ಅಜ್ಞ ತನ್ನಲ್ಲೇಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ತಿಳಿಯದೆ ಅಲ್ಲೇ ನೋವಿನಿಂದ ಮುದುರಿ ಹೋಗುತ್ತಾನೆ ಅಮರ್. ಮೊಲೀಸರು ಅವಿನಾಶಾನ ತಂದೆ-ತಾಯಿಯರಲ್ಲಿ ‘ಈತ ನಿಮ್ಮ ಮೊಮ್ಮೆಗ ತಾನೇ? ಆತ ನಿಮ್ಮ ಮಗ-ಸೋಸೆಯನ್ನು ತನ್ನ ತಂದೆ-ತಾಯಿಯರು ಎಂದು ಗುರುತಿಸಿರವಾಗ ನೀವುಕ್ಕೆ ಆತ ಯಾರೋ ಎನ್ನುವಂತೆ ವರ್ತಿಸುತ್ತಿದ್ದೀರ್?’ ಎಂದು ಪ್ರಶ್ನಿಸಿದಾಗ ಅವರು, ‘ಭೇ! ಭೇ! ನಿಮ್ಮ ಅವಿನಾಶಾ ನಯನಾರಿಗೆ ವರ್ಕಷ್ಟೇ ಇಲ್ಲ. ಈ ಹುಡುಗನಿಗೆ ಅಪಫಾತ ಕಂಡು ಏನೋ

ಮತ್ತಿಬ್ಬಮಣೆಯಾಗಿರಬೇಕು’ ಎಂದು ನಿಷ್ಪೂರವಾಗಿ ಉತ್ತರ ಕೊಟ್ಟದ್ದನ್ನು ನೋಡಿ ಪೂಲೀಸರು, ‘ವಿಚಾರಣೆ ವುಗಿಂಯುವ ತನಕ ಶವಗಳನ್ನು ಕೊಂಡೊಯುವಂತಿಲ್ಲ’ ಎಂದು ಅವಿನಾಶಾನ ಹೆತುವರಿಗೆ ತಿಳಿಸುತ್ತಾರೆ.

ಕೆಲವೇ ಹೊತ್ತಿನಲ್ಲಿ ನಯನಾಳ ಅಣ್ಣ-ಅಕ್ಕ ಅಪಫಾತ ಸ್ಥಳಕ್ಕೆ ಆಗಮಿಸಿದ್ದರು. ಅಮರ್ ಅವರನ್ನು ಕಂಡು ಜೈಸ್ತನ್ಯ ತುಂಬಿದಂತೆ, ‘ಮಾವಾ, ದೊಡ್ಡಮ್ಮೆ ಅಮ್ಮೆ-ಅಪ್ಪ ಅಪಫಾತದಲ್ಲಿ ತೀರಿಕೊಂಡರು. ನಾನೇನು ಮಾಡಲಿ? ನೀವಾದರೂ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತೀರಿ ತಾನೇ?’ ಎನ್ನುತ್ತಾ ದೃಷ್ಟಿ ತುಂಬಿದ ಕಣ್ಣಗಳಿಂದ ಅವರತ್ತ ನೋಡಿದಾಗ, ನಯನಾಳ ಅಣ್ಣ ‘ಬ್ಹೋ! ಇದ್ದಾರು ಹುಡುಗ? ಪಾಪ ತನ್ನವರನ್ನು ಕಳೆದುಕೊಂಡಿರಬೇಕು. ಅದೇ ನೋವಿನಿಂದ ನನ್ನನ್ನು ಮಾವ ಎನ್ನುತ್ತಿದ್ದಾನೆ’ ಎಂದು ನಯನಾಗಿಯೇ ಅವನನ್ನು ಪಕ್ಕಕ್ಕೆ ಸರಿಸಿ, ನಯನಾಳ ಶವದತ್ತ ತೆರಳಿದಾಗ, ಅಮರ್ನ ಎಳೆಯ ಮನಸ್ಸು ನೋವಿನಿಂದ ಕುಸಿದಿತ್ತು. ಯಾಕೆ ತನ್ನ ಮಾತಾ-ಪಿತರ ಮನೆಯವರು ತನ್ನನ್ನು ತಿರುಸ್ಕಿರಿಸುತ್ತಿದ್ದಾರೆ ಎಂದು ತಿಳಿಯಂದೆ, ವುದುರಿ ಅಸಹಾಯಕನಾಗುತ್ತಾನೆ. ತಂದೆ-ತಾಯಿಯೊಂದಿಗೆ ಪ್ರತೀ ವರುಷ ಉರಿಗೆ ಬರುತ್ತಿದ್ದಾಗ ತೀರಿಯಿಂದ ಆದರಿಸುತ್ತಿದ್ದ ಇವರೆಲ್ಲ ಇಂದು ಮಾತ್ರ ಪರಿಚಯ ಇಲ್ಲಿದವರ ತರ ಯಾಕೆ ವರ್ತಿಸುತ್ತಿದ್ದಾರೆ ಎಂದು ತಿಳಿಯದೆ ಹತಾಶನಾಗಿ ಮತ್ತೆ ಮೊಲೀಸ್ ಸಿಬ್ಬಂದಿಗಳ ಮುಗ್ಗುಲಲ್ಲಿ ಹೋಗಿ ನಿಲ್ಲುತ್ತಾನೆ. ಮೊಲೀಸರಿಗೆ ಇದೊಂದು ವಿಚಿತ್ರ ಕೇಸು ಎಂದು ತಿಳಿದುಬಂದಿತ್ತು. ಇದರಲ್ಲೇನೋ ಗೂಡಾರ್ಥ ಇದೆ ಎಂದು ತಿಳಿದ ಅವರು, ಅವಿನಾಶಾ-ನಯನಾ ಅವರ ಮೃತದೇವವನ್ನು ಬಂದ ಸಂಬಂಧಿಕರಿಗೆ ಒಪ್ಪಿಸದೆ, ನೇರವಾಗಿ ಪೋಸ್ಟ್ ಮಾರ್ಟ್ ವರ್ಕ್ ಡಿಪಾರ್ಟ್‌ಮೆಂಟ್‌ಗೆ ಕಳಿಸುತ್ತಾರೆ. ಅಲ್ಲದೆ ಅಮರ್ ಅವರ ಮಗ ಹೌದೇ? ಅಲ್ಲವೇ? ಎಂದು ದೃಢಪಡಿಸಲು ಬೇಕಾದ ಮೆಡಿಕಲ್ ರಿಪೋರ್ಟ್ ಕೂಡಾ ಬೇಕೆಂದ ವ್ಯಾಧಾರ್ಥಿಕಾರಿಗಳಿಗೆ ತಿಳಿಸುತ್ತಾರೆ. ಮೋಸ್ಟ್ ಮಾರ್ಟ್ ಮ್ಯಾರ್ಕೆಟ್ ಅಧಿಕಾರಿಗಳ ನಯನಾ-ಅವಿನಾಶಾರ ಶವದ ಸ್ಯಾಂಪಲ್ ಹಾಗೂ ಅಮರ್ನ ರಕ್ತವನ್ನು ಸಂಗ್ರಹಿಸಿ, ಡಿ.ಎನ್.ಎ. ಟೆಸ್ಟ್‌ಗಾಗಿ ಲ್ಯಾಬ್‌ಗೆ ಕಳುಹಿಸುತ್ತಾರೆ. ಎಲ್ಲಾ ಟೆಸ್ಟ್

ಈ ಶಾರದಾ ಎ. ಅಂಚನ್

ರಿಪೋರ್ಟ್ ಬರುವವರೆಗೆ ತಾವು ಕಾಯಬೇಕು ಎಂದು ನಯನಾ-ಅವಿನಾಶಾ ಸಂಬಂಧಿಕರಿಗೆ ಪೊಲೀಸ್ ಅಧಿಕಾರಿಗಳು ವಿನಂತಿಸುತ್ತಾರೆ. ಹಾಗೆಯೇ ಅಲ್ಲಿಯವರೆಗೆ ಅಮರ್ ತಮ್ಮ ವಶದಲ್ಲೇ ಇರಲಿ ಎಂದು ಅವರು ನಿರ್ಧರಿಸುತ್ತಾರೆ. ಅಮರ್ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ತಂದೆ-ತಾಯಿಯರ ನೆನಪು ಆಶನನ್ನು ವಿಪರೀತ ಕಾಡುತ್ತಿತ್ತು. ತುಂಬಿ ಅಕ್ಕರೆ ಐಸಿರಿಯಲ್ಲಿ 15 ವರ್ಷಗಳನ್ನು ಕೆಳೆದ ಅಮರ್ಗೆ ಈ ಅಪಫಾತ ತಡೆಯಲಾರದೆ, ವೇದನೆಯನ್ನು ಕೊಟ್ಟಿತ್ತು. ‘ಮಿಮ್ಮೆ, ಡ್ಯಾಡೇ ನನ್ನನ್ನೇಕೆ ಬಿಟ್ಟು ಹೋದಿರಿ? ನಾನೂ ನಿಮ್ಮೊಂದಿಗೆ ಸಾಯಬಾರದಿತ್ತೇ? ಅಜ್ಞ-ಅಜ್ಞ, ಮಾವ ದೊಡ್ಡಮ್ಮೆ ಎಲ್ಲರೂ ನನ್ನನ್ನು ಕರೆದುಕೊಂಡು ಹೋಗದೆ, ಒಬ್ಬಂಟಿಯಾಗಿ ಬಿಟ್ಟು ಹೋದರು? ಯಾಕೆ ಮಿಮ್ಮೆ? ಯಾಕೆ ಡ್ಯಾಡೇ? ನಾನು ನಿಮ್ಮ ಮಗನಲ್ಲವೇ? ಎಷ್ಟು ದಿನ ಈ ಮೊಲೀಸರೊಂದಿಗೆ ಇರಲಿ? ಎಂದು ತನ್ನಪಕ್ಕೆ ತಾನೇ ಮಾತಾಡಿಕೊಳ್ಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾನೆ.

ಹಳವಾರು ವರ್ಷಗಳಿಂದ ದುಬ್ಬಾಯಲ್ಲಿ ದುಡಿಯತ್ತಿದ್ದ ನಯನಾ-ಅವಿನಾಶಾ ದಾಂಪತ್ಯ ಜೀವನದಲ್ಲಿ ಕರುಳ ಕುಡಿಯೊಂದು ಜಿಗುರುವ ಯಾವುದೇ ಸೂಚನೆ ಇರಲಿಲ್ಲ. Azospermia ಆದ ಅವಿನಾಶಾಗೆ ತನ್ನಿಂದ ನಯನಾಳ ಮಾಡಿಲನ್ನು ತುಂಬಿವ ಯಾವುದೇ ಅವಕಾಶ ಇರಲಿಲ್ಲ. ಇಂತಹ ಸಂದರ್ಭದಲ್ಲಿ ದಂಪತ್ಯಿಗಳು ಯೋಚಿಸಿದ್ದ ದತ್ತ ಮಗನ್ವೊಂದನ್ನು

ತೇಗದುಕೊಳ್ಳುವ ನಿರ್ಧಾರ. ಅವರ ಇಂಗಿತಕ್ಕ ಎರಡೂ ಮನೆಯವರು ಯಾವುದೇ ಹೋತ್ತಾಹವನ್ನು ಕೊಡದೆ ಹೋದಾಗ, ಅವಿನಾಶ–ನಯನಾ ತಮ್ಮ ತಮ್ಮ ಮನೆಯವರಿಗೆ ತಿಳಿಸದೆ ಪರಿಚಯದವರೊಬ್ಬರ ಮೂಲಕ ಅನಾಥ ಮಗುವೊಂದನ್ನು ದತ್ತು ಸ್ವೀಕರಿಸಿದ್ದರು.

ಮದುವೆಯಾಗಿ 10 ವರ್ಷಗಳ ಕಾಲ ಸಂತಾನವಿರದೆ, ಪರಿತ್ಯಾಸುತ್ತಿದ್ದ ದಂಪತ್ತಿಗಳಿಗೆ ಅಮರಾನ ಆಗಮನ ನವ ಜ್ಯೇಶ್ವರವನ್ನು ತುಂಬಿಸಿತ್ತು. ಅವನ ಮುದ್ದು ಮುಖ, ಬಾಲ್ಯದ ಜೀವ್ಯೆಗಳು, ಅವಿನಾಶ–ನಯನಾರಿಗೆ ಹೋಸಕೊಂಡು ಲೋಕವನ್ನೇ ತೋರಿಸಿತ್ತು. ಕೈ ತುಂಬಾ ಹಣ ಸಂಪಾದಿಸುತ್ತಿದ್ದ ನಯನಾ–ಅವಿನಾಶ ಅಮರನ ಬೇಕು–ಬೇಡಗಳಿಗೆ ಬೇಕಾದಷ್ಟು ಹಣವನ್ನು ನೀರಿಸಂತ ವಿಚು ಮಾಡುತ್ತಿದ್ದರು.

ಅವರೂ ದುಬ್ಬಾಯಲ್ಲಿ ವಾಹಾರಾಜನಂತೆ ತನ್ನ ತಂದೆ–ತಾಯಿಯರೊಂದಿಗೆ ಓದುತ್ತಿದ್ದ. ವರುಪಕ್ಕೊಮ್ಮೆ ತನ್ನ ತಂದೆ–ತಾಯಿಯರೊಂದಿಗೆ ಉರಿಗೆ ಬಂದು ಹೋಗುತ್ತಿದ್ದ ಅಮರಾಗೆ ಯಾರು ತನ್ನನ್ನು ನಿಜವಾಗಿ ಶ್ರೀತಿಸುತ್ತಾರೆ, ಯಾರು ಶ್ರೀತಿಸುವ ನಾಟಕವಾಡುತ್ತಿದ್ದಾರೆ ಎನ್ನವುದು ಅವನ ಮಟ್ಟ ವಯಸ್ಸಿಗೆ ಏರಿದ ಯೋಚನೆಯಾಗಿತ್ತು.

ದಿನ, ತಿಂಗಳು, ವರುಪಗಳು ಉರುಳುತ್ತಿದ್ದವು. ಈ ವರ್ಷ ಅಮರಾನ 15ನೇ ವರ್ಷದ ಹುಟ್ಟಬ್ಬವಾಗಿತ್ತು. ಉಂಟಾಗಿ ಮನೆಯೊಂದನ್ನು ಕಟ್ಟಿಸಿ, ಉಡುಗೂರೆ ರೂಪದಲ್ಲಿ ಕೊಡಬೇಕೆಂದು ಅವಿನಾಶ–ನಯನಾ ನಿರ್ಧರಿಸಿ, ಮನೆಯನ್ನು ಕೂಡಾ ಕಟ್ಟಿಸಿದ್ದರು. ಕಟ್ಟಿಸಿದ ಬಂಗಲೆಗೆ ‘ಅಮರಾ’ ಎಂದು ಹೆಸರಿಡಲಾಗಿತ್ತು. ಬರುವ ಎಷ್ಟೊನ್ನಲ್ಲಿ ಅಮರಾನ ಹುಟ್ಟಬ್ಬದ ದಿನದಂದು ಆ ಮನೆಯ ಗೃಹಪ್ರವೇಶ ಮಾಡುವುದೆಂದು ನಿರ್ಧರಿಸಿ, ಉಂಟಾಗಿ ಬರುವ ಸನ್ನಾಹದಲ್ಲಿದ್ದರು ದಂಪತ್ತಿಗಳು. ಅಮರಾನ ಬೇಕು–ಬೇಡಗಳು, ಅವನ ಆಸಕ್ತಿಗಳನ್ನು ಅರಿತ್ತಿದ್ದ ನಯನಾ–ಅವಿನಾಶ ಅದಕ್ಕೆ ಮೂರಕವಾದ ವೈಸ್ಥಿಗಳನ್ನೆಲ್ಲ ಮಾಡಿಸಿದ್ದರು ಆ ಹೊಸ ಬಂಗಲೆಯಲ್ಲಿ. ಅಮರಾ ಕೂಡಾ ಈ ಸಲ ಉರಿಗ ಹೋಗಲು ಬಹಳ ತವಕದಲ್ಲಿದ್ದ. ತನ್ನ ಹುಟ್ಟಬ್ಬಕ್ಕಾಗಿ ತನಗೆ ಉಡುಗೂರೆ ಕೊಡಲು ಮಿಮ್ಮೆ–ಡ್ಯಾಟಿ ಕಟ್ಟಿಸಿದ ಆ ಮನೆಯನ್ನು ತಾನು ಎಂದು ನೋಡುವೆನೋ ಎನ್ನುವ ಕಾತರದಲ್ಲಿದ್ದ.

ಕೊನೆಗೂ ಎಷ್ಟೂ ತಿಂಗಳು ಬಂದಿತ್ತು. ಉಂಟಾಗಿ ಹೋಗಲು ವಿಮಾನದ ಟಿಕೆಟು ರೆಡಿಯಾಗಿತ್ತು. ಹುಟ್ಟಬ್ಬಕ್ಕೆ ಒಂದು ವಾರವಿರುವಾಗಲೇ ಅವಿನಾಶ–ನಯನಾ ತುಂಬು ಸಂಭ್ರಮದಿಂದ ತಮ್ಮ ಶ್ರೀತಿಯ ಮಗನೊಂದಿಗೆ ದುಬ್ಬಾ ಏರೋಪೋರ್ಟ್‌ನಿಂದ ಮಂಗಳೂರು ವಿಮಾನ ಹತ್ತಿದ್ದರು. ತಮ್ಮ ಮಗನ ಹುಟ್ಟಬ್ಬವನ್ನು ಯಾವ ರೀತಿ ಆಚರಿಸಬೇಕು ಎಂದು ಯೋಚನೆಗಳನ್ನು ಹಾಕುತ್ತಾ, ಮನದಲ್ಲೇ ವಿಚಾರ ಮಾಡುತ್ತಾ, ವಿವಾನದ ಸೀಟಿನಲ್ಲಿ ಆಸಿನರಾಗಿದ್ದರು ನಯನಾ–ಅವಿನಾಶ. ಅಮರಾ ನಯನಾಳ ಹೆಗಲಲ್ಲಿ ತಲೆ ಇಟ್ಟು ಮೃದುಸ್ವಾಗಳೊಂದಿಗೆ ಮಲಗಿದ್ದ. ಮಂಗಳೂರು ಸಮೀಕ್ಷಿಸುತ್ತಿದ್ದಂತೆ ವಿಮಾನ ಪಥಚಲನೆಯಲ್ಲಿ ಎನೋ ವೃತ್ತಾಸ ಕಂಡುಬರಲಾರಂಭಿಸಿತು. ಜೋರಾಗಿ ತಬ್ಬ ಬರಲಾರಂಭಿಸಿತು. ಕಣ್ಣು ಮುಚ್ಚಿ ಮಲಗಿದ್ದ ಪ್ರಯಾಣಿಕರೆಲ್ಲ ಎಚ್ಚಿತ್ತು ಬೊಬ್ಬಿ ಹಾಕಲಾರಂಭಿಸಿದರು. ಏನಾಯಿತು ಎಂದು ಯೋಚಿಸುವವರ್ಷರಲ್ಲಿ ಚೆಲಿಸುತ್ತಿರುವ ವಿಮಾನ ಮುಂದೆ ಹೋಗದೆ, ಒಂದೇ ಸಮನೆ ವೃತ್ತಾಕಾರವಾಗಿ ಗೀರುತ್ತಾ ನೆಲದತ್ತ ಸಾಗುತ್ತಿತ್ತು. ಪ್ರಯಾಣಿಕರೆಲ್ಲ ಹೆದರಿ ತಮ್ಮವರನ್ನು ತಬ್ಬಿಕೊಂಡು ಅಳಳಾರಂಭಿಸಿದರು. ಅವಿನಾಶ–ನಯನಾ ಅಮರಾನನ್ನು ಬಿಗಿಯಾಗಿ ಅಲಂಗಿಸಿಕೊಂಡರು. ಬಹುತೇ ಈ ಆಲಿಂಗನ ಇಂದು ಕಡೆ ಎಂದು ಅವರಿಗೂ ಗೊತ್ತಿರಲ್ಲವೇನೋ? ವಿಮಾನದಲ್ಲಿ ತಾಂತ್ರಿಕ ದೋಷದಿಂದಾಗಿ ಜಾಲಕನ ಕ್ಷೇತ್ರದಿತ ತಪ್ಪಿದ ವಿಮಾನ ದೊಪ್ಪೆಂದು ಗುಡ್ಡವೊಂದಕ್ಕೆ ಅಪ್ಪಳಿಸಿ, ಧಗಧಗನೆ

ಉರಿಯಲಾರಂಭಿಸಿತು. ಒಳಗಿದ್ದ ಪ್ರಯಾಣಿಕರಲ್ಲಿ ಅದೃಷ್ಟವೆಂಬಂತೆ ಕೆಲವರು ಬದುಕಿ ಹೊರಬಂದರು. ಇನ್ನು ಕೆಲವರು ಕೈ–ಕಾಲು ಮುರಿದುಕೊಂಡು, ಆಸ್ತಿಗೆ ಸೇರಿದರು. ಮತ್ತೆ ಕೆಲವರು ಬದಿಯಲ್ಲೇ ಇದ್ದ ಪ್ರಪಾತಕ್ಕೆ ಬಿದ್ದ, ಜೀವ ಕೆಳೆದುಕೊಂಡರು. ಮತ್ತೆ ಕೆಲವರು ವಿಮಾನದ ಅವಶೇಷಗಳೊಂದಿಗೆ ಕರಟಿ ಅವಶೇಷಗೊಂಡರು. ಕೆಲವರು ಬೆಂದು ಕರಟಿ ಹೋದರು. ಹೀಗೆ ಉಳಿದ ಕೆಲವೇ ಕೆಲವರಲ್ಲಿ ಅಮರ್ ಬಬ್ಬನಾಗಿದ್ದ. ಯಾರೋ ತನ್ನನ್ನು ವಿಮಾನದ ಅವಶೇಷಗಳ ನಡುವಿನಿಂದ ಹೊರಗೆ ಎಳೆದು ತಂದ ನೆನಪು ಅಮರ್ನಿಗೆ ಇತ್ತು. ಎಲ್ಲೆಲ್ಲಾ ಆಕ್ರಂದನ, ರೋದನ, ಜೀರಾಟ ಕೇಳಿಬರ್ತಿತ್ತು. ಕ್ಷಣ ಮಾತ್ರದಲ್ಲಿ ನಡೆದ ಭೀಕರ ಅಪಘಾತ ಕಂಡ ಅಮರ್ ಬೆದರಿ ಮಾತ್ರ ಬರದಂತಾಗಿ ವೌನವಾಗಿದ್ದ. ಎಲ್ಲೆಲ್ಲಾ ಸುದ್ದಿ ಹಜ್ಜಿತ್ತು. ಪ್ರಯಾಣಿಕರ ಸಂಬಂಧಿಗಳ ದಂಡು ದಂಡೇ ಬರುತ್ತಿತ್ತು. ತನ್ನವರನ್ನು ಕಳಕೊಂಡ ಆ ವೇದನೆ, ನೋವು, ಅಳು ಇವನ್ನೆಲ್ಲಾ ಕಂಡ ಅಮರ್ ತಾನು ಅಳಳಾರಂಭಿಸಿದ್ದ. ತನ್ನವರ್ಬಾರ್ಯಾದರೂ ಬರಬಹುದೇ ಎಂದು ಆಸೆಯಿಂದ ಕಾಯುತ್ತಿದ್ದ. ಆದರೆ ಬಂದವರು ತನ್ನನ್ನು ಸ್ವೀಕರಿಸದೇ ಹೋದಾಗ ಕುಸಿದು ಹೋದ. ತಂದ ತಾಯಿಯ ಶವದೊಂದಿಗೆ ಮಾತಾಡಿದ, ಬಿದ್ದ ಹೊರಳಾಡಿದ, ದುಃಖಿದಿಂದ ನರಳಾಡಿದ.

ಒಂದು ವಾರದ ನಂತರ ನಯನಾ–ಅವಿನಾಶ, ಅಮರ್ನ ಡಿ.ಎನ್.ಎ. ಟಿಸ್ಪ್ ರಿಪೋರ್ಟ್ ಬಂದಿತ್ತು. ಅಮರ್ ಅವರ ರಕ್ತ ಹಂಚಿಕೊಂಡು ಹುಟ್ಟಿದ ಮಗ ಅಲ್ಲ ಎಂದು ಸಾಬೀತಾಗಿತ್ತು. ತಾನು ದತ್ತುಮತ್ತೆ ಎಂಬ ಸತ್ಯ ಅಮರಾಗೂ ತಿಳಿಯದೆ ಇದ್ದುದರಿಂದ ಆತ ಯಾರ ಪ್ರಶ್ನೆಗೂ ವಿನೋ ಉತ್ತರಿಸಲಾರದಾಗಿದ್ದ. ಅಮರ್ ದತ್ತುಮತ್ತನೆಂಬ ಮಾಹಿತಿಗಳಿದ್ದ ಪೇಪರು, ಪತ್ರಗಳನ್ನೆಲ್ಲ ನಯನಾಳ ಬ್ಯಾಗಿನೊಂದಿಗೆ ಸುಷ್ಟು ಕರಕಲಾಗಿ ಗಾಳಿಯಲ್ಲಿ ಹಾರಾಡುತ್ತಿದ್ದವು. ಅಮರ್, ನಯನಾ–ಅವಿನಾಶ ಮಗ ಅಲ್ಲ ಎಂದು ಸಾಬೀತಾಗಿತ್ತು. ಆತ ಮನಃ ಅನಾಥನಾಗಿದ್ದ. ಅವಿನಾಶ–ನಯನಾರ ಸಮಸ್ತ ಆಸ್ತಿ–ಪಾಸ್ತಿಗಳು ಅವರ ಬಂಧುಗಳ ಪಾಲಾಯಿತು. ಎಲ್ಲಾ ರೀತಿಯ ತನಿಖೆಗಳಿಂದಲೂ ಅಮರ್ಗೆ ಯಾರೂ ವಾರಸುದಾರರು ಇಲ್ಲದ ಕಾರಣ ಆತನನ್ನು ಅನಾಥ ಮಕ್ಕಳ ರಕ್ಷಣಾ ಸಂಸ್ಥೆಗೆ ಸೇರಿಸಲಾಯಿತು.

ರಾಜ ವರ್ಚಸ್ಸಿನಲ್ಲಿ ತಂದೆ–ತಾಯಿಯರ ಪಾಲನೆ ಹೋಷಣೆಯಲ್ಲಿ 15 ವರ್ಷಗಳನ್ನು ಕಳೆದ ಅಮರ್ ಅನಾಥಾಶ್ಮರ್ಕ್ ಸೇರಿ ಅಲ್ಲಿಯ ಸಾಧಾರಣ ಮಕ್ಕಳೊಂದಿಗೆ ಬೆರೆತು ದಿನ ಕಳೆಯಲಾರಂಭಿಸಿದ. ತಾನು ತನ್ನ ತಂದ ತಾಯಿಯ ಹೋಟೆಯಲ್ಲಿ ಹುಟ್ಟಿದ ಮಗ ಅಲ್ಲ ಎಂಬ ಸತ್ಯ ಅವನಿಗೆ ತಿಳಿದಿತ್ತು. ಆದರೂ ಅವರು ತನ್ನ ಮೇಲೆ ತೋರಿದ ಪ್ರೀತಿ–ವಾಸ್ತಲ್, ಆಕ್ಷರೆಯನ್ನು ನೆನೆದುಕೊಂಡು ಬೋರಲಾಗಿ ಮಲಗಿ ಬಿಕ್ಕುತ್ತಾನೆ. ತನ್ನ ಹತ್ತೆವರ ಆಸ್ತಿಯಲ್ಲಿ ತಮ್ಮದಾಗಬೇಕೆಂಬ ಉದ್ದೇಶದಿಂದ ತಂದೆ–ತಾಯಿಯ ಸಂಬಂಧಿಕರೆಲ್ಲ ತನ್ನನ್ನು ತಿರಸ್ತುರಿಸಿದರು ಎಂಬ ಮಾತನ್ನು ಅನಾಥಾಶ್ಮರ್ದ ಸಿಬ್ಬಂದಿಗಳು ವಾತಾಡಿ ಕೊಳ್ಳುತ್ತಿರುವದನ್ನು ಕೇಳಿಸಿಕೊಳ್ಳುತ್ತಾನೆ. ಮನದಲ್ಲೇ, ‘ಮಿಮ್ಮೆ–ಡ್ಯಾಟಿ’ ನನಗೆ ಈ ಹುಟ್ಟಬ್ಬದ ಉಡುಗೂರೆಯೇ ಬೇಡವಾಗಿತ್ತು. ನಾವು ಉಂಟಿಗೆ ಬರುವುದು ಬೇಡವಾಗಿತ್ತು. ಆಗ ನೀವಿಬಿಬ್ಬರು ಸಾಯುತ್ತಿರಲ್ಲಿಲ್ಲ’ ಎಂದುಕೊಳ್ಳುತ್ತಾ ತನಗೆಂದು ನೀಡಿದ್ದ ಆ ಮಟ್ಟ ಕೋಟೆಯಲ್ಲಿ ತಲೆಬಾಗಿ ಒಂದೇ ಸಮನೇ ಅಳುತ್ತಾನೆ.

ಅವನ ಕಣ್ಣೀರಿಗೆ ಆಗಸದಲ್ಲಿ ಚಲಿಸುತ್ತಿರುವ ಮೋಡಗಳು ಕ್ಷಣಕಾಲ ಸ್ವಭಾವಾಗಿ ವಿಧಿಯಿರದೆ ತಮ್ಮ ಕಾಯ್ದ ವೆಂಬಂತೆ ಮತ್ತೆ ಮುಂದೆ ಚಲಿಸುತ್ತದೆ. ಅವನ ಕಣ್ಣೀರನ್ನು ನೆಲ ಕೂಡಾ ಹಿಂಗಿಸಿಕೊಳ್ಳಲ್ಲು ಅಸಮರ್ಥವಾಗಿ ಮಟ್ಟ ಬಾಲಕ ಮರಳದಂಡೆಯಲ್ಲಿ ನಿರ್ಮಿಸಿದ ಮಟ್ಟ ಕೊಳೆದಂತೆ ಸಮಾರವಾಗಿ ಹರಿದು ಹೋಗುತ್ತಿತ್ತು ನೆಲದ ಉದ್ದೇಶದ ಉಡುಕೊಳ್ಳುತ್ತಾನೆ.

# ಅಪರ ಶ್ರಯ

ರುದ್ರಯನವರ ಬದುಕು ಈ ರೀತಿಯ ತಿರುಪು ಪಡೆಯುತ್ತದೆ ಅಂತ ಯಾರೂ ಎಣಿಸಿರಲ್ಲಿ! ಸೋದ ಸೋಧುತ್ವ ಏನಾಗಿ ಹೋಯಿತು. ಹೆಂಡತಿ, ಮುಗ, ಮುಗಳು, ಹೊಮ್ಮೆಕ್ಕೆಳು ಅಂತ ಎಲ್ಲರೂ ಇದ್ದ ಯಾರೂ ಇಲ್ಲದಂತಾಗಿದೆ. ಅವರಿಗಿನ್ನೂ ಕೇವಲ ನಲ್ಲತ್ತೆರಡರ ಹರೆಯ. ಇದಕ್ಕೆಲ್ಲಾ ಮೂಲ ಕಾರಣ ಅಪರೂಪಕ್ಕೊಳ್ಳುವುದು ಬರುತ್ತಿದ್ದ ವಿಪರೀತ ಕೋಟ. ಅವರಿಗೆ ಯಾವಾಗ ಸಿಟ್ಟು ಬಂದಿತು ಅಂತ ಹೇಳುವುದು ಕಷ್ಟ. ಹೊದಲಿನಿಂದಲೂ ಒಂದು ರೀತಿಯ ವಿಚಿತ್ರ ಸ್ವಭಾವ. ಕೆಲವೊಮ್ಮೆ ದೊಡ್ಡ ದೊಡ್ಡ ಹಗರಣಗಳು ಮನೆಯಲ್ಲಿ ಘಟಿಸಿದರೂ ಏನೂ ಆಗದಂತೆ ಸುಮ್ಮುನುಳಿಯುತ್ತಾರೆ. ಇನ್ನು ಕೆಲವೊಮ್ಮೆ ಕ್ಷುಲ್ಲಕ ವಿಷಯಕ್ಕೆ ಉರೆಲ್ಲಾ ಒಂದು ಮಾಡುತ್ತಾರೆ. ವರ್ಷದ ಹಿಂದೆ ಮಾರ್ಗ ಅನಂತ ಹೇಳಿದೆ ಕೇಳಿದೆ ಬೇರೆ ಜಾತಿಯ ಹುಡುಗಿಯನ್ನು ಮದುವೆ ಮಾಡಿಕೊಂಡು ಮನೆ ಬಾಗಿಲಿಗೆ ಬಂದಾಗ ಮನೆಗೆ ಬಂದ ಗೃಹಲಕ್ಷ್ಯಯನ್ನು ಹೆಚ್ಚು ಹೊತ್ತು ಹೊರಗಡೆ ನಿಲ್ಲಿಸಬೇಡ ಅಂತ ಮಡದಿ ಸುಮಿತ್ರಮ್ಮನವರಿಗೆ ಹೇಳಿ ಸೋಸೆಯನ್ನು ಆದರದಿಂದ ಬರಮಾಡಿಕೊಂಡು ವಧೂವರರನ್ನು ಯಥೋಚಿತ ಉಪಚರಿಸಿ ತುಂಬು ಮನದಿಂದ ಹರಸಿ ಮನೆ ತುಂಬಿಕೊಂಡಿದ್ದರು. ಆದರೆ ಹೊನ್ನೆ....

ಯಾವುದೋ ಕಾರ್ಯನಿಮಿತ್ತ ರುದ್ರಯ್ಯನವರಿಗೆ ಅರ್ಚಣಾಗಿ ಹೇರಗೆ ಹೋಗುವುದಿತ್ತು. ಸ್ವಾನ ಕರ್ಮಾಂದಿಗಳನ್ನೆಲ್ಲ ಪೂರ್ವಸ್ಥಿಕೊಂಡು ಬಟ್ಟೆ ಧರಿಸಿ ಕಾಫಿ ಕುಡಿಯುತ್ತ ಅಂಗಕ್ಕೆ ಬಂದು ನೋಡುತ್ತಾರೆ; ಅವರ ಚಪ್ಪಲಿ ನಾಪತ್ತೇ! ಹಂಡತಿಯನ್ನ ವಿಚಾರಿಸಿದರು. ಹಡ್ಡಿಟಿ ನಾಯಿಯೊಂದು ಮಗನ ಒಂದು ಚಪ್ಪಲಿಯನ್ನ ಹರಿದು ಚಿಂದಿ ಚಿಂದಿ ಮಾಡಿ ಎಸೆದುದ್ದರಿಂದ ರುದ್ರಯ್ಯನವರ ಚಪ್ಪಲಿ ಮೆಟ್ಟಿಕೊಂಡು ಮಗ ಯಾವುದೋ ಅರ್ಚಣಂತ್ರ ಕಾರ್ಯ ನಿಮಿತ್ತ ಸುಂಕಡಕಟ್ಟಿಗೆ ಹೋಗಿದ್ದಾನೆ ಅಂತ ತಿಳಿದು ಬಂತು. ರುದ್ರಯ್ಯನವರು ಕೋಪದಿಂದ ಉರಿದು ಕೆಂಡವಾದರು. ಹಾಗಂತ ಒಂದೇ ಬಂದು ಮಾತಾಪತ್ರಿಲ್ಲ. ಬರಿ ಕಾಲಿನಲ್ಲೇ ಮನೆಯಿಂದ ಹೋರಬಿದರು.

ಹೊರಗಡೆ ಹೋದ ಕೆಲಸ ಆಗಲಿಲ್ಲವೋ ಏನು ತಕೆಯೋ ಯಾರಿಗೆ ಗೊತ್ತು? ಅಥವಾ ಹೋಗಲೇ ಇಲ್ಲವೋ? ಚೋಲು ಮುಖದೊಂದಿಗೆ ಮಧ್ಯಾಷ್ಟದ ಏರಡು ಗಂಟೆಯ ಉರಿ ಜಿಸಿಲಿನ ಹೊತ್ತು ಮನೆಗೆ ಹಿಂತಿರುಗಿದರು. ಅಷ್ಟು ಹೊತ್ತಿಗೆ ಮಗ ಅನಂತು ಸುಂದರಕಟ್ಟೆಯಿಂದ ವಾಪಾಸು ಬಂದಿದ್ದ! ಮಗನನ್ನು ಕಾಣುತ್ತಲೇ ರುದ್ರಯ್ಯನವರ ಕೋಪ ನೆತ್ತಿಗೇರಿತು. ಕ್ಷಮೆ ಯಾಡಿಸಬೇಕೆಂದುಕೊಂಡಿದ್ದ ಮಗನಿಗೆ ತುಟಿ ತೆರೆಯಲು ಆಷ್ಟುದ್ವಯಿಯದೆ ಬಾಯಿಗೆ ಬಂದಂತೆ ಸಿಕ್ಕಾಪಟ್ಟೆ ಬಯಲ್ಲು. ಇನ್ನೇನು ಮಗನಿಗೆ ಹೊಡೆದೇ ಬಿಡುತ್ತಾರೆ ಅನ್ನುವಾಗ ಹಂಡತಿ ಸುಮಿತ್ರಮ್ಮ ಮಧ್ಯ ಬಾಯಿ ಹಾಕಿದರು. ಅದು ರುದ್ರಯ್ಯನವರಿಗೆ ಹೆಚ್ಚಾಗಿ ಹೋಯಿತು. ಕಷ್ಟ ಸುಖ ಒಳ್ಳೆಯಾದ ಹೆಚ್ಚಿದ್ದು ಎಲ್ಲವುದರಲ್ಲಿ ಸಹಭಾಗಿಯಾಗಿದ್ದವರು ಇವತ್ತು ಏಕಾವರೆ ಮಗನ ಪರವಹಿಸಿ ಮಾತಾದಿದ್ದ ರುದ್ರಯ್ಯನವರಿಗೆ ಸರಿ ಬರಲಿಲ್ಲ. ಸಿಕ್ಕಿನ ಭರದಲ್ಲಿ,

"ಇನ್ನು ಮುಂದೆ ನನಗೂ ನಿಮಗೂ ಯಾವ ಸಂಬಂಧವೂ ಇಲ್ಲ. ನನ್ನ ಪಾಲಿಗೆ ನಿರ್ವಹಣೆ ಸತ್ಯ ಹಾಗೆ. ಇಂದೇ ಕೊನೆ. ಇನ್ನು ಮೇಲೆ ಈ ಮನಸೆಯ ಮಟ್ಟಿಲೇರುವುದಿಲ್ಲ. ಅನ್ನ ನಿರ್ಯಾ ಮುಟ್ಟಿವುದಿಲ್ಲ" ಅನ್ನತ್ವಾ ಮನಸೀಳಿಳಿಗೆ ನುಗ್ಗಿ ಗಂಟುಮೂರೆ ಕಟ್ಟಿಕೊಂಡು ಮನಸೀಂದ ಹೊರಟವರು ಮತ್ತೆ ಹಿಂತಿರುಗಿ ನೋಡಲಿಲ್ಲ. ಹೊರಟೇ ಹೋದರು.

ಗೋಕರ್ನದಲ್ಲಿ ಬಂದು ಇಳಿಯುವ ಹೆತ್ತಿಗೆ ರುದ್ರಯೈನವರು ಮಾನಸಿಕವಾಗಿ ಬಹಳಷ್ಟು ಬಳಲಿದ್ದರು. ಲಘುವಾಗಿ ದೇವರ ದರ್ಶನ ಪೂರ್ತಿಗೆ ಒಂದರ್ಥ ಗಂಟೆ ಆರಾಮ ಮಾಡಲೆಂದು ಅರಳಿ ಕೆಚ್ಚೆಯೊಂದನ್ನು ಅರಸಿಕೊಂಡು ಹೊರಡಿರು. ಗೋಕರ್ನಕ್ಕೆ ಬಂದು ತಲುಪಿದ್ದೇನೆ ಅಂದ ಮೇಲೆ ತಾನು ಎಣಿಸಿಕೊಂಡು ಬಂದ ಕೆಲಸ ಆದ ಹಾಗೆಯೇ ಅಂತ ಮನಸ್ಸಿಗೆ ಸ್ಪೃಲ್ಪ ನೆಮ್ಮುದಿ ಅನ್ವಯಿಸಿತು. ಹೌದು, ಅವರು ಗಟ್ಟಿ ನಿರ್ಧಾರಪೊಂದನ್ನು ಮಾಡಿ ಆಗಿದೆ. ತನ್ನ ಜಿವಿತ ಕಾಲದಲ್ಲಿಯೇ ಈ ನೆಲದಲ್ಲಿನ ಎಲ್ಲಾ ಬಗೆಯ ಸಂಬಂಧಗಳನ್ನು ಕೆಳಸಿಕೊಳ್ಳುವುದು; ಅರ್ಥಾತ್ ತನ್ನ ಅವರ ಕ್ಷಯೇ!

ಅನುಂತರ ನನ್ನನ್ನು ಹಿಡಿಯವವರು ಯಾರು?! ನಾನು ಪೂರ್ಣ ಸ್ವತ್ತಂತ್ರ, ಮನುಷ್ಯರು ಬಿಡಿ ಭೂತ ಹಿಶಾಚಿಗಳು ನನ್ನನ್ನು ಮುಟ್ಟುವಂತಿಲ್ಲ. ನಾನೇ ಇಲ್ಲದಿರು ವಾಗ ನನ್ನ ಅಸ್ತಿತ್ವವೇ ಇಲ್ಲದಿರುವಾಗ ನನ್ನಿಂದ ಯಾರಿಗೆ ಏನು ಉಪಕಾರವಾದೀತು? ಯಾರಾದರೂ ನನ್ನ ಹತ್ತಿರ ಅನಾವಶ್ಯಕವಾಗಿ ಯಾಕೆ ಸುಲಭಾರು. ಎಂತಹ ವಿಪರ್ಯಾಸ ನೋಡಿ. ನನ್ನ ಮಗ ನನ್ನನ್ನು ಅವ್ಯಾತ ಕರೆಯುವಂತಿಲ್ಲ. ನಾನು ಅವನನ್ನು ಮಗ ಅಂತ ಸಂಭೋದಿಸುವಂತಿಲ್ಲ. ಹೀಗೆಯೇ ಎಲ್ಲಾ ರಕ್ತ ಸಂಬಂಧಗಳು ಕಳೆಚಿಕೊಲ್ಲುತ್ತವೆ. ಸಂಬಂಧಿಕರು ದಾರಿಯಲ್ಲಿ ಸಿಕ್ಕಿದರು ಅಪರಿಚಿತರಂತೆ ದಾಟಕೊಂಡು ಹೋಗಬಹುದು. ಮನೆಯ ಜವಾಬ್ದಾರಿಯನ್ನಿಂತೂ ಮೊದಲೇ ಕಳೆದುಕೊಂಡು ಬಂದಿದ್ದೇನೆ.... ರುದ್ರಯೈನವರ ವಿಚಾರ ಧಾರೆ ಹೀಗೆಯೇ ಸಾಗಿತ್ತು.

ಅರ್ಜಿಕೆಟ್‌ಯ ಬುಡದಿಂದ ಹರಿದು ಬಂದ ಕಟ್ಟಿರುವೆಂಬೊಂದು ಚರ್ಚರ್ತ  
ಕಟ್ಟಿದಾಗ ರುದ್ರಯ್ಯನವರು ವಾಸ್ತವಕ್ಕೆ ಬಂದರು. ಯಾವ ಸಂಬಂಧ ಕಡಿದುಕೊಂಡರೂ  
ಇವುಗಳ ಸಂಬಂಧ ಕಡಿದುಕೊಳ್ಳುವುದು ಬಲು ಕಷ್ಟ ಅಂತ ಕಟ್ಟಿರುವೆಯ ಕಡಿತದ  
ಉರಿಯಲ್ಲಾ ಅವರಿಗೆ ನಗು ಬಂತು. ಆ ನಗುವಿನ ಅಲೆಯಲ್ಲಿ ಮಗ ಸೋಸೆ ಹೆಂಡತಿ  
ಅಂತ ಮನೆ ಮಂದಿಯಲ್ಲಾ ಒಮ್ಮೆ ಕಣ್ಣದುರು ಹಾದು ಹೋದರು. ತನ್ನ ಹೇಣಾವನ್ನು  
ವದುರಿಗಿಷ್ಟುಕೊಂಡು ಎಲ್ಲರೂ ಗೊಳೋ ಅಂತ ಅಳುತ್ತಿರುವಂತೆ ಭಾಸವಾಯಿತು.  
ನರೆ ಮನೆಯ ಕೆಲವು ಮುತ್ತದೆಯರು ಒಟ್ಟುಗಿ ಹೆಂಡತಿಯ ಕೈಬುಳಿಗಳನ್ನು  
ಒಡೆಯುತ್ತಿರುವಂತೆ ಹಣೆಯ ಕುಂಪುಮವನ್ನು ಒರಿಸುತ್ತಿರುವಂತೆ ಕಂಡು ಬಂತು.  
ತನ್ನ ಮಿತ್ರ ಬಳಗದವರು ಅಲ್ಲಲ್ಲಿ ಗುಂಪು ಕಟ್ಟಿಕೊಂಡು ಏನೋ ಗುಸುಗುಸು  
ಮಾತಾಡುತ್ತಿರುವಂತೆ ತೋರಿತು. ಕೆಲವು ದಾರದ ಸಂಬಂಧಿಗಳು ಶನಿಪೀಡ  
ತೊಲಗಿದ್ದ ಒಳೆಯದಾಯಿತು ಅನ್ನತ್ವ ಅಂತಿಮ ಸಂಸ್ಕಾರಕ್ಕೆ ಬಂದವರಾಗಿ ಕಂಡು  
ಬಂದರು. ಬದೇ ನಿಮಿಷ. ಅನಂತರ, ಭೇ ಇದೆಲ್ಲ ನನ್ನ ಭೃತ್ಯೆ ಅಂತ ಮನಸ್ಸನ್ನು  
ಬೇರೆ ಕಡೆ ಹೊರಳಿಸುವ ಪ್ರಯತ್ನ ಮಾಡಿದರು. ಹಾಗೆಯೇ ಅಪರ ಕೀರ್ತಿಯ

ಜ.ವಿ. ಕಂಚುಗಾರ

ప్రావంభావియాగి యారన్న భేటియాగేకు. ఎనేను బేచు ఎంచ ఇత్తాది వివరణగాన్న పడెయువ నిమిత్త ఆ దిలైయల్లి హజ్జె కిత్తరు.

ଏହିପରିବାଦ ଅଂଶ୍ୟ କୃତ୍ୟେଲ୍ଲ ପଣେଲ୍ଲ ତୋଢକୁଗଳୁ ବରଲୁ ସାଧ୍ୟ ଏହି  
ଅନ୍ତର୍ମଧୁ ରୁଦ୍ଧଯୁନପରିଗେ ନିଧାନପାଗି ଆରିପିଗେ ବରଲାରଂଭିତୁ. ତାହେନୋ  
ହଜାରୀବୁନିଦିନରେ ଯାପୁଦେ କେଲୁ କଷ୍ଟେଵଲ୍ଲ ଅଂଶ ତିଳିଦୁକେହାଂଦୁ ଗୋଟିଏକେ  
ବିନିଦିନରୁ. ମନେମାନିଙ୍କ ଭାରପାଗି ବଦୁକଲୁ ନନଗେ ଐଷ୍ଟେଲ୍ଲ ଅଂଶ ତମ୍ଭୁ  
ଅଳଲନ୍ତୁ ଅପରିପରାନିଙ୍କ ହଙ୍ଗମିକେହାଂଦୁ କୋଣ୍ଠ ମୁଖ୍ୟ ଦୁଃଖିତ  
ମାତିକେହାଂଦିନରୁ. ତଣ୍ଡ ଅପର କୃତ୍ୟେଯ ନଂତରପାଦରରୁ ମନ୍ତ୍ରିଙ୍କିର୍ଣ୍ଣ ଶ୍ଵେତ  
ନେମୁଣ୍ଡ ସିକ୍ଷେତ୍ର ବନ୍ଦୁବ ଭରପଦେଇନିଦ ଐନିତକ ବିନି କରିଣ ନିଧାନରକ୍ଷେ  
ବିନିଦିନରୁ. କୁ ମଧ୍ୟ ହେବତି ବଦୁକିରୁପାଗଲେ ଅପର କୃତ୍ୟେ ସାଧ୍ୟ ଲ୍ଲ  
ମାତ୍ରପଲ୍ଲ. ହିରିମଗ ଐରୁପାଗ ଅପନ ସମ୍ମୁଖିଦିଲ୍ଲ ଐଦେଲ୍ଲ ଆଗବେକୁ ଅଂଶ  
ଅନୁଭବପଦ୍ଧତିରେବୁରୁ ହେଲିଦ ମାତୁ ରୁଦ୍ଧଯୁନପରିଗେ ସରିଯାଗି କଂଦିତୁ.  
ପାଗିନି ନେନ୍ତୁ ଏପରିଦିଲ୍ଲ ଐଦୁ ସାଧ୍ୟପାଗିବ ମାତେ ଅଂଶ ତଣ୍ଡଲ୍ଲେ ପୁଣ୍ୟ  
ହାତିକେହାଂଦୁ ଯୋଜିନେତାଦିଗରୁ.

గండు సంతాన ఎంబువుదిల్ల; హెండతి సత్కృ కేలవు వషణగళే సంయవు; మగళోబ్బుళు మదుచేయాగి గండన మని సేరిద్దుళే; అంత సుళ్ళు హేళిదరాయితు. ఇల్లి ఇద్దవరిగేను గొత్తుగుత్తదే మణ్ణు. నన్న పూవె-పెరవన్నెల్ల సోసి సోడువష్టు పురుసోతాగలీ తాళై యాగలీ సద్ధయారిగిదే? హా ఎసేదరాయితు. నాను హేళిద్దే సత్కృవెందు నంబి ఉత్తర కీయియన్న మాడి ముగిసుత్తారే. హాం, ఒందు వేళై సత్కై విషయ గొత్తుగిప్పిట్టరే....? అదక్కు ఉపాయాచిదే. ఒంద దారిగే సుంకపిల్ల అందుకోండు కాతిగో మతే ల్సిగో తెరథిదరాయితు.

ನಿಜ ಹೇಳಬೇಕಿದರೆ ರುದ್ರಯುನವರ ಮುವಿದಲ್ಲಿ ಗೋಕೊಕ್ಕೆ ಬರುವಾಗ ಇದ್ದ ಉತ್ಸಾಹ ಈಗ ಉಳಿದಿರಲಿಲ್ಲ. ಒಂದು ವೇಳೆ ಇಡಾವುದೂ ಯಶಸ್ವಿಯಾಗದ ಉರಿಗೆ ಮರಳುವ ಪರಿಸ್ಥಿತಿ ಒಡಗಿ ಬಂದರೆ ಏನು ಮಾಡುವುದು ಅಂತ ಇನ್ನೊಂದು ಬದಿಯಲ್ಲಿ ಯೋಚನೆಗಿಟ್ಟುಕೊಂಡತು. ಉರಿಗಂತೂ ಈ ಮುವಿ ಹೊತ್ತುಕೊಂಡು ಹೋಗುವಂತಿಲ್ಲ! ಇಷ್ಟರಲ್ಲೇ ಉರಿಗೆಲ್ಲ ವಿಷಯ ತಿಳಿದು ಹೋಗಿರಬೇಕು. ಹೇಳಿ ಕೇಳಿ ಉರಿನಲ್ಲಿ ಬಸ್ಯ ಹತ್ತುವ ಸಮಯ ಹರಕು ಬಾಯಿ ಮಂಜ ಸಿಕ್ಕಿದ್ದು ಸಿಟ್ಟಿನ ಭರದಲ್ಲಿದ್ದ ನಾನು ಅಪರ ಕ್ರಿಯೆ ಮಾಡಿಸಿಕೊಳ್ಳಲು ಗೋಕೊಕ್ಕೆ ಹೋಗುತ್ತಿರುವುದಾಗಿ ಹೇಳಿದ್ದು ಎಲ್ಲಾ ಸೃಷ್ಟಿ ಪಟ್ಟಲದಲ್ಲಿ ಸೂಳಿದು ರುದ್ರಯುನವರು ಸ್ವಲ್ಪ ವಿಚಲಿತರಾದರು. ಹಂಡತಿ ಮಗ ಯಾರೂ ಇಲ್ಲ ಅಂತ ಹೇಳಿ ಮಾಡಿಸಿದ ಅಪರ ಕ್ರಿಯೆ ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಿದೆಯೇ ಎಂಬ ಸಂದೇಹ ಮನದಂತರಾಳದಲ್ಲಿ ಕಾಡಲಿಕ್ಕೆ ಪ್ರಾರಂಭಿಸಿತು. ಹಾಗಂತ ಅವರನ್ನು ಹೊರಗಿಟ್ಟು ಅಪರ ಕ್ರಿಯೆ ಮಾಡೋಣವಂದರೆ ಹಲವಾರು ಲೋಪದೋಷಗಳು ತೋರಿ ಬಿರುವುದು ಸ್ವಾಭಾವಿಕವೇ. ದೇವರು ಮುನಿಯುವ ಇಂತಹ ಕಾರ್ಯವನ್ನು ಮಾಡಿದರೆ ನಮ್ಮ ಕುಲದೇವರು ನನ್ನನ್ನು ಸುಮ್ಮನೆ ಬಿಟ್ಟುನೇಯೇ. ನಾನು ಹುಳ ಬಿದ್ದು ಸಾಯಂವಂತಾದೀತು. ರುದ್ರಯುನವರು ದ್ವೈಂದ್ರದಲ್ಲಿ ಸಿಲುಕಿದರು. ಆದರೂ ಅಪರ ಕ್ರಿಯೆಯನ್ನು ಮಾಡುವುದೇ ಸರಿ ಎಂದು ಗಿಟ್ಟಿ ಮನಸ್ಸಿನಿಂದ ಆ ದಿಕ್ಕಿನಕ್ಕೆ ಹೆಚ್ಚೆ ಹಾಕಿದರು.

ಅಪರ ಶ್ರೀಯೆನ್ನ ಪೂರ್ಣಿಮೆಗಳಂದು, ಹೊರಬಂದ ರುದ್ರಯ್ಯನವರು ಒಮ್ಮೆ ತಮ್ಮನ್ನ ತಾವೇ ನವಿಶಿಲಿಂಬಾತ ನೋಡಿಕೊಂಡರು. ಈಗ ತನ್ನನ್ನ ರುದ್ರಯ್ಯ ಅಂತ ಯಾರೂ ಕರೆಯುವಂತಿಲ್ಲ ಅಥವಾ ಕರೆಯಲಾರು ಎಂದುಕೊಳ್ಳುತ್ತಿದ್ದ ಅಂತೆಯೇ ಅವರಿಗೆ ಪನೋ ಒಂದು ರೀತಿಯ ಅಲೋಕ ಆನಂದವಾಯಿತು. ನಾನು ಆತ್ಮ ಇಲ್ಲದವ ಅಥವಾ ನಿರ್ಜೀವ ಕೊರಡು ಅಂದರೂ ತಪ್ಪಾಗಿಲಾರದು ಅಂತ ತಮ್ಮನೊಮ್ಮೆ ಗಟ್ಟಿಯಾಗಿ ಚಿವೆಟಕೊಂಡು ನೋಡಿದರು. 'ಹಾಯ್' ಅಂತ ಸಣ್ಣಗೆ ಚೀರಿದವರು ತಾನು ಸತ್ತಿಲ್ಲ ಅನ್ನಪುರನ್ನ ದೃಢ ಪಡಿಸಿಕೊಂಡರು. ತಾನು ಜೀವಂತ ಇರುವಾಗ ಈ ಅಪರ ಶ್ರೀಯೆ ಹೇಗೆ ಸಾಧ್ಯವಾಯಿತು ಅಂತ ತಮ್ಮೊಳಗೆ ಒಂದು ಪ್ರಶ್ನೆ ಹಾಕಿಕೊಂಡು ಉತ್ತರಕ್ಕಾಗಿ ತಡಕಾಡಿದರು. ಎಲ್ಲವೂ ಗೊಂದಲಮಯವಾಗಿ ಕಂಡಿತು. ಈ ಅಪರ ಶ್ರೀಯೆಯಿಂದಾಗಿ ನಾನು ಈ ಪೊದಲ ಸಂಬಂಧಗಳನ್ನು ಲ್ಲಾ ಕಳಚಿಕೊಂಡಿರುವುದರಿಂದ ಹೋಸ ಸಂಬಂಧಗಳನ್ನು ಮಡುಕಿಕೊಂಡು ಹೋದಲ್ಲಿ ತಪ್ಪೇನು ಅಂತ ಲೆಕ್ಕ ಹಾಕತೊಡಿದರು. ಮೊನ್ನಿನ ದಿನ ಬಸಿನಲ್ಲಿ ಬರುವಾಗ ತನ್ನನ್ನ ಪಡೇ ಪಡೇ ನೋಡುತ್ತಿದ್ದ ಅಡ್ಡ ಸೀಟಿನಲ್ಲಿ ಹುಳಿತ ಮಡ್ಡಪ್ಪಾಯಿದ ಚೆಲುವೆಯೊಬ್ಬಳು ಕ್ರಿಂತಿರುತ್ತಿದ್ದು ಮುಂದೆ ಹಾದು ಹೋದಳು. ಬದುಕಿನಲ್ಲಿ ಬಾಳ ಸಂಗಾತಿಯೊಬ್ಬಳು ಇಲ್ಲದಿದ್ದ ಮೇಲೆ ಬಾಳು ಎವ್ವಾದರೂ ಅಪ್ಪುಕ್ಕಷ್ಟೆ. ಹಾಗೆಯೇ ಸಪ್ತಪದಿ ತುಳಿದು ಗಂಡನ ಮನ ಸೇರಿದ ಹೆಣ್ಣು ಪತಿಯ ಮನಸ್ಸನ್ನು ಅರಿತು ಹೆಚ್ಚೆಯೋಂದಿಗೆ ಹೆಚ್ಚೆ ಬೆರೆಸುವಂತಿರಬೇಕು. ಆ ಮಟ್ಟಿಗೆ ಸುಮಿತ್ರಮ್ಮ ಈಗ (ಹಂಡತಿ ಅನ್ನಪಂತಿಲ್ಲ) ಎತ್ತಿದ ಕ್ಕೆ. ಆದರೇನು ಮಾಡುವುದು, ಅದ್ವಾಪೇ ಚೆನ್ನಾಗಿರಲಿಲ್ಲ. ಏತಿ ಏರಿದ ಕೋಪ ಕ್ಕೆ ಕೊಟ್ಟಿತು. ಬಾಳ ದೋಷ ನಡುವೆಯೇ ಬಿರುಕು ಬಿಟ್ಟಿತು. ಆಕೆ ಬದುಕಿದ್ದರೂ ಸತ್ತು ಕೆಲವು ಕಾಲ ಅಯಿತು ಅಂತ ಸುಳ್ಳ ಹೇಳಿ ತನ್ನ ಅಪರ ಕರ್ಮವನ್ನು ಮಾಡಿಸಿಕೊಂಡಿದ್ದಾಯಿತು. ಆ ಕಾರ್ಯದಲ್ಲಿ ಸುಮಿತ್ರಮ್ಮ ಪರೋಕ್ಷವಾಗಿ ಸಹಾಯ ಮಾಡಿದ್ದಾಳೆ ಅನ್ನಪುರ ಕಟ್ಟು ನೆತ್ತೆ.

ಸಿಟ್ಟು ಮನುಷ್ಯನ ಬದುಕನ್ನೇ ಬುಡಪೇಲು ಮಾಡಿ ಬಿಡುತ್ತದೆ ಅನ್ನವುದಕ್ಕೆ ರುದ್ರಯುವರು ಜ್ಞಾಲಂತ ಸಾಕ್ಷಿ. ಹಾಗೆ ನೋಡಿದರೆ ಮನಯಲ್ಲಿ ಅವರಿಗೆ ತಿಂದುಗ್ನಲ್ಲಿಕ್ಕೆನ್ನು ಕೊರತೆ ಇರಲಿಲ್ಲ. ಮನವುಂದಿಯೋಂದಿಗೆ ನಗು ನಗುತ್ತಾ ಮೊಮ್ಮೆಕ್ಕೊಂದಿಗೆ ಆಟವಾಡುತ್ತಾ ಹಾಯಾಗಿ ಇರಬಹುದಾಗಿತ್ತು. ಈಗ ಇದ್ದ ಹಣವನ್ನೆಲ್ಲ ಅವರ ಕರ್ಮಕ್ಕೆ ಸುರಿದು ದಾರಿ ಬದಿಯಲ್ಲಿ ಅನಾಧರಾಗಿ ಬಿದ್ದು ಕೊಂಡಿರಬೇಕಾದ ನಿಕ್ಯಷ್ಟ ಬದುಕು ತನ್ನದಾಯಿತಲ್ಲಿ ಅಂತ ಮಮ್ಮುಲ ಪುರುಗಿದರು. ಕುಟುಂಬ ಎಂದ ಮೇಲೆ ಏನಾದರೂ ಹೆಚ್ಚು ಕಡಿಮೆ ನಡೆದು

ಹೋಗುತ್ತದೆ. ಹಾಗಂತ ಅದನ್ನೇ ಹಿಡಿದು ರಂಪಾಟ ಮಾಡುವುದು ಮಾನವಿಯಲ್ಕು ಇವಲ್ಲ ಅಂತ ರುದ್ರಯೈನವರಿಗೆ ನಿಥಾನವಾಗಿ ಅರಿವಿಗೆ ಬಂತು. ಆದರೆ ಕಾಲ ಮಿಂಚಿ ಹೋಗಿದೆ. ಬಾಯಾರಿದರೆ ಒಂದು ಗುಡುಕು ನೀರು ಕೊಡುವವರಿಲ್ಲ. ಹಸಿಪೆಯಾದರೆ ಒಂದು ಹಿಡಿ ಅನ್ನ ಹಾಕುವವರಿಲ್ಲ. ಸಿಟ್ಟು ಬಂದರೂ ತೋರಿಸಿಕೊಳ್ಳುವಂತಿಲ್ಲ. ದುಃಖಿವಾದರೂ ಹೇಳಿಕೊಳ್ಳುವಂತಿಲ್ಲ. ತನ್ನವರೆನ್ನುವವರು ಇಲ್ಲದ ಮೇಲೆ ಎಲ್ಲವೂ ಕ್ಷೇತ್ರಕ ತಾನೇ? ಚೆಗ್ಗಾಲ ಮತ್ತೆ ಬಿಸಿಲೆನ್ನುದೆ ಬಬ್ಬಂಟಿಯಾಗಿ ಅಂಡಲೆಯುವ ಬದುಕು ನನ್ನದಾಯಿತಲ್ಲ ಅಂತ ವಿಲಾಪಿಸಿದರು.

ಯೋಜನೆಯಲ್ಲಿ ದ್ವಾರಕೆಯೇ ರುದ್ರಯನವರಿಗೆ ಮತ್ತೆ ಗೃಹಸ್ಥನಾಗುವ ಬಯಕೆಯಾಯಿತು. ಅದು ಸಾಧ್ಯವೇ? ಒಂದು ವೇಳೆ ಸಾಧ್ಯವಿದ್ದರೂ ಅದಕ್ಕೆ ತಗಲುವ ಶಿಕ್ಷನ್ನು ಭರಿಸುವ ತಾತ್ತ್ವ ಈಗ ತನ್ನಲ್ಲಿದೆಯೇ? ಇದ್ದ ಹಣವನ್ನೆಲ್ಲ ಈ ಪೊದಲೇ ಅಪರ ಕರ್ಮ ದಾನ ಧರ್ಮ ಅಂತ ಎಲ್ಲಾ ಮಾಡಿ ಮುಗಿಸಿ ಕೈ ತೊಳೆದುಕೊಂಡಂತಾಯಿತು. ಈಗ ಅದನ್ನೆಲ್ಲ ಕೆದಕಿ ಪ್ರಯೋಜನವೇನು. ಮುಖ್ಯವಾಗಿ ಬದುಕನ್ನು ರೂಪಿಸಿಕೊಳ್ಳುವ ಭಲ ಬೇಕು.

ದೇವಸ್ಥಾನದ ಒಂದು ಮೂರೆಯಲ್ಲಿ ಧ್ಯಾನಾಸಕ್ತರಾಗಿ ಕೆಳಿತ್ತಿದ್ದ ರುದ್ರಯೈನವರಿಗೆ ಯಾರೋ ತನ್ನ ಕೀಸೆಯಲ್ಲಿ ಕೈ ಹಾಕುತ್ತಿರುವುದು ಅನುಭವಕ್ಕೆ ಒಂದು ಪ್ರಕ್ರಿಯೆ ಎಚ್ಚೆತ್ತರು. ಕ್ಷಣಿ ಮಾತ್ರದಲ್ಲಿ ನಾಲ್ಕು ಜನರ ಸಹಾಯಿದಿಂದ ಕಳ್ಳನನ್ನು ಹಿಡಿದೆ ಬಿಟ್ಟರು. ಸ್ಪೃಲ್ವ ಹೆಚ್ಚು ಕಡಿಮೆಯಾಗಿದ್ದರೆ ಅಪರ ಕ್ರಿಯೆಗಾಗಿ ಕಾದಿರಿಸಿದ್ದ ಹಣವೆಲ್ಲ ಕಳ್ಳನ ಪಾಲಗಿ ತಾವು ಕೈ ಕೈ ಹಿಸುಕಿಕೊಳ್ಳುವಂತಾಗುತ್ತಿತ್ತು. ಸದ್ಯ ದೇವರು ಕೈ ಬಿಡಲಿಲ್ಲ ಅಂತ ಕೈ ಕಾಲುಗಳನ್ನೇಲ್ಲ ಸೆಟೆದು ದೇವರಿಗೆ ಸಾಷ್ಟಾಗಿ ನಮಸ್ಕಾರ ಹಾಕಿದರು.

ಅಂತಹ್ಯಾಸಿಗಾಗಿ ನಿಂತವರ ಸಾಲಿನಲ್ಲಿ ರುದ್ರಯನವರು ಅದೆಷ್ಟೋ ಹೊತ್ತಿನಿಂದ ನಿಂತಕೊಂಡಿದ್ದರು. ನಿಥಾನಗತಿಯಿಂದ ಮುಂದೆ ಸಾಗುತ್ತಿದ್ದ ಸಾಲನ್ನು ಆ ತುದಿಯಿಂದ ಈ ತುದಿಯ ತನಕ ಕಣ್ಣಾಡಿಸಿ ಬಸ್ಸಿನತ್ತೆ ಹರಿಯಿಸಿದ್ದರು. ತನ್ನ ಪರಿಚಯದವರು ಈ ಬಸ್ಸಿನಲ್ಲಿದ್ದರೆ ಅವರ ಕಣ್ಣಿಗೆ ಬೀಳಬಾರದು ಅಂತ ರುಮಾಲನ್ನು ಮುವಿಕ್ಕೆ ಅಡ್ಡ ಹಿಡಿದು ನಿಂತಕೊಂಡರು. ಹೌದು ಸಂಶಯವೇ ಇಲ್ಲ ಮಗ ಆನಂತ ಶ್ವೇಯಲ್ಲಿದು ಗಂಟು ಹಿಡಿದು ಬಸ್ಸಿನಿಂದ ಇಳಿದ. ಅವನ ಚೆನ್ನ ಹಿಂದೆಯೇ ಅಳಿಯ ಹಾಗೂ ಬಾವನಂಟ ಕಂಡು ಬಂದರು. ಇವರೆಲ್ಲ ನನ್ನನ್ನು ಹುದುಕಿಕೊಂಡು ಬಂದಿರಬಹುದೇ ಹೇಗೆ ಅಂತ ಅವರ ಮನಸ್ಸು ತರ್ಕಸಲಾರಂಭಿಸಿತು. ಅಷ್ಟ ಹೊತ್ತಿಗೆ ಮಗ ಅಳಿಯ ಅಂತ ತಾನು ನಿಂತ ಸಾಲಿನ ಕೊನೆಗೆ ಸೇರಿಕೊಂಡಂತಾಗಿತ್ತು. ಏನಿದ್ದರೂ ತಾನು ಅವರ ಕಣ್ಣಿಗೆ ಬೀಳಬಾರದು ಅಂತ ಮತ್ತೆ ಅದೇ ಭಲ ಹೊತ್ತು ರುಮಾಲಿನಲ್ಲಿ ಮುಖವನ್ನು ಮತ್ತಪ್ಪು ಹುದುಗಿಸಿಕೊಂಡು ಅತ್ಯ ದೃಷ್ಟಿ ನೆಟ್ಟಿರು. ಅವರೆಲ್ಲಾ ಒಟ್ಟಾಗಿ ಇಲ್ಲಿಗೆ ಯಾಕೆ ಬಂದಿರಬಹುದು ಎಂದು ತಿಳಿದುಕೊಳ್ಳುವ ವುತ್ತೂ ಹುತ್ತೂ ಅಲ್ಲೇ ಇರುಗುತ್ತಿದ್ದ ಹುದುಗನೊಬ್ಬನ್ನು ಕರೆದು ಹಣಿದ ಅಮಿಷ ತೋರಿಸಿ ವಿಷಯವೇನೆಂದು ತಿಳಿದುಕೊಂಡು ಬರಲು ಕಳ್ಳುಹಿಸಿಕೊಂಡಿರು.

ಒಂದು ಹಡನೆದು ನಿಮಿಷಗಳ ಸಂತರ ಬಂದ ಹುಡುಗ ರುದ್ರಯ್ಯನವರು ಕೊಟ್ಟು ಹತ್ತಿರ ನೋಟೊಂದನ್ನು ಕಿಸೇಗೆ ತುರುಕ್ಕಿಸಿಕೊಳ್ಳುತ್ತಾ, "ಸುಮಿತ್ರಮ್ಮ ಎನ್ನವರೂ ಹಾಕ್ಕೆ ಫೇಲ್ ಆಗಿ ತಿರಿಕೊಂಡರಂತೆ. ಅವರ ಲಪರ ಶಯೆಗಾಗಿ ಬಂದಿದ್ದಾರೆ".

ಅಂತ ಹೇಳಿ ಹಾಗೆಯೇ ಮಾಯವಾದ.


ಹುಡುಗನ ಮಾತು ಕೇಳಿ ರುದ್ರಯೈನವರಿಗೆ ಗರಬಡಿದಂತಾಯಿತು. ಸಾಲಿನಲ್ಲಿ ನಿಂತವರಿಗೆ ಇದಾವುದರಲ್ಲಿ ಗಮನವಿರಲಿಲ್ಲ. ರುದ್ರಯೈನವರನ್ನು ದಾಟಿಕೊಂಡು ಒಂದೊಂದೇ ಹೆಚ್ಚೆ ಮುಂದಿದ್ದತ್ತಿದ್ದರು. ರುದ್ರಯೈನವರು ಮಾತ್ರ ಯಾರದ್ದೋ ನಿರೀಕ್ಷೆಯಲ್ಲಿ ರುಪಂತೆ ಕೈ ಕಾಲುಗಳಲ್ಲಿ ಬಲ ಕಡಿಮೆಯಾದಂತಾಗಿ ಅಲ್ಲೇ ಕುಸಿದು ಕುಳಿತರು.

# ಲೈಫ್ ಇನ್ ಮೆಟಾಫರ್ಸ್

“ಲೈಫ್ ಇನ್ ಮೆಟಾಫರ್ಸ್” ಇದು ಮೃಷಾರು ಅಸೋಸಿಯೇಷನ್ (ಮುಂಬಯಿ) ಇತ್ತೀಚೆಗೆ ಪ್ರದರ್ಶಿಸಿದ ಒಂದು ಸಾಕ್ಷ್ಯಚಿತ್ರ. ಗಿರೀಶ್ ಕಾಸರವಳಿಯವರ ಚಿತ್ರನಿಮಾಣಿದ ಪ್ರಯಾಣ ಈ ಸಾಕ್ಷ್ಯಚಿತ್ರದ ವಸ್ತು. ಇದರ ನಿರ್ದೇಶಕರಾದ ಶ್ರೀವಾಸ್ತವ ಅವರಿಗೆ ಕನ್ನಡ ಬರುವುದಿಲ್ಲ. ಅವರು ಬ್ಯಾಂಕ್ ಉದ್ಯಮಿಯಾಗಿ, ಯಶಸ್ವಿ ಮಾಡಿಕೆದಾರರಾಗಿ, ಮಕ್ಕಳು ದೊಡ್ಡವರಾಗಿ ಸಂಸಾರ ಒಂದು ನೇಲೆಗೆ ಬಂದ ಮೇಲೆ ಏನನ್ನಾದರೂ ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಅವರ ಕಣ್ಣಿಗೆ ಗಿರೀಶ್ ಕಾಸರವಳಿಯವರ ‘ದ್ವಿಪ’ ಚಿತ್ರ ಬೀಳುತ್ತದೆ. ಆ ದೀಪವನ್ನು ಅರಸಿಕೊಂಡು ಗಿರೀಶ್ ಅವರು ಹೋದಲ್ಲಿಲ್ಲ ಅವರನ್ನು ಸತತವಾಗಿ ಎರಡು ಪರಿಷ ಹಿಂಬಾಲಿಸಿ ಅವರ ಬಗೆಗೇ ಒಂದು ಚಿತ್ರನಿಮಾಣ ಮಾಡುವ ಸಾಹಸ ಕೇಗೊಳ್ಳುತ್ತಾರೆ. ತಮ್ಮ ಮೊದಲ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಗಳಿಸಿದ ಸಾಧಕರಾಗುತ್ತಾರೆ. ಗಿರೀಶ್ ಏಕ ಮಾರ್ಕೆಟಿಂಗ್ ಮಾಡುವುದಿಲ್ಲ, ಅವರೇಕೆ ಆಸ್ತ್ರ್ ಗೆ ಲೋಕವುದಿಲ್ಲ ಎಂಬುದು ಶ್ರೀವಾಸ್ತವ ಅವರ ಕೊರಗು, ಹೋಗಬೇಕು ಎನ್ನುವುದು ಅವರ ಕನಸು.

‘ಲೈಫ್ ಇನ್ ಮೆಟಾಫರ್ಸ್’ ಸಾಕ್ಷ್ಯಚಿತ್ರ, ಅನೇಕ ರೂಪಕಗಳಲ್ಲಿ ಗಿರೀಶ ಅವರ ಸಿನಿಮಾ ಬದುಕನ್ನು ಕಟ್ಟಿಕೊಡುವಂತಹದು, ಅಥವಾ ಬದುಕೇ ಅನೇಕ ರೂಪಕಗಳ ಒಂದು ಸರಮಾಲೆ ಆಗಿದೆ ಎಂದು ಹೇಳುವಂತಹದ್ದು. ಮೆಟಾಫರ್ಸ್ ಎಂದರೆ ಗಿರೀಶ್ ಹೇಳುತ್ತಾರೆ, ‘ಇದು ಇದೇ’ ಎಂದು ಹೇಳುವುದಲ್ಲ. ‘ಇದು ಇದೇ ಆಗಿದೆ’ ಎನ್ನುವುದು ನಿಜ ಆದರೆ ಇದರ ಜೊತೆಗೆ ‘ಇನ್ನೂ ಏನೋ ಆಗಿದೆ’ ಎನ್ನುವುದೂ ನಿಜ. ಆದರೆ ನಾವು ಲೋಕವನ್ನು ಗ್ರಹಿಸುವುದು ‘ಇದು ಇದೇ ಆಗಿದೆ’ ಎನ್ನುವ ನಮ್ಮ ನಮ್ಮ ಹಂಡಿಂದ. ಇಂತಹ ಇಗ್ನೇಟಿಪ್‌ಗಳ ಏರುಜಾರುಗಳಲ್ಲಿಯೇ ನಮ್ಮ ಬದುಕು ಕಳೆದು ಹೋಗಬಿಡುತ್ತದೆ. ನನ್ನದು ನನಗೆ ಸರಿ, ಆದರೆ ನಿನ್ನದೂ ಸರಿ ಇರಬಹುದು, ನಾನು ಕಾಣುವ ‘ಇಷ್ಟೇ’ ಅಲ್ಲ, ನಾನು ಕಾಣಿದ ಇನ್ನೂ ‘ಎಷ್ಟೇ’ ಇರಬಹುದು ಎನ್ನುವ ಅವಿಂಡವಾದ ಕಾಣ್ಣೆಗೆ ಪರದೆ ಎಳೆದುಬಿಡುತ್ತವೆ ನಮ್ಮ ಇಗೋ ಟ್ರಿಪ್‌ಗಳು. ನಮ್ಮ ಸಾಮಾಜಿಕ ಪೂರ್ವಗ್ರಹಗಳ ಹಿಂದೆ ಇಂತಹ ಒಂದು ನಿಯಂತ್ರಿತ ದೃಷ್ಟಿಕೋನವೇ ಅಡಗಿದೆ. ‘ಲೈಫ್ ಇನ್ ಮೆಟಾಫರ್ಸ್’, ಇಂತಹ ಎಲ್ಲಾ ಮೂರ್ಗಿಗಳನ್ನು ಗಿರೀಶ್ ಕಾಸರವಳಿಯವರು ತಮ್ಮ ಚಿತ್ರಗಳ ಮೂಲಕ ಹೇಗೆ ಧೋಳಿಪಟ ಮಾಡಿದ್ದಾರೆ ಎಂಬುದನ್ನು ತೋರಿಸುತ್ತದೆ. ‘ಫಟಶ್ರಾದ್ಧಂಡಂದ ಹಿಡಿದು ‘ಕೂಮಾರವತಾರ’ದವರಿಗೆ, ಗಿರೀಶ್ ಕಾಸರವಳಿಯವರು ಸರೇಹಿಡಿದಿರುವ ಸಾಮಾಜಿಕ ದೃತ್ಯ ಬಿರುಕುಗಳಿಂದ ಈ ಚಿತ್ರದ ಮೂಲಕ ಶ್ರೀವಾಸ್ತವ ನಮ್ಮ ಗಮನಸೆಳೆಯುತ್ತಾರೆ.

ಮಾತ್ರಿಯವರು ‘ಗಂಡಿಗೆ ಹೆಣ್ಣಿಗೆ, ಹೆಣ್ಣಿ ಗಂಡು ಜೇಕು ಎನ್ನುವ ಆಸರೆ ನೀರು ಜೇಕು ಎನ್ನುವ ಆಸರಂತೆ ಒಂದು ಆಸರೆ’ ಎನ್ನುತ್ತಾರೆ (ಚಟ್ಕಿಕ್ಕಾರ ತಾಯಿ) ಪಿತ್ಯಪ್ರಧಾನ ಸಮಾಜದಲ್ಲಿ ಬದುಕಿಗೆ ಜೇಕಾದ ಇಂತಹ ಮೂಲಭೂತ ಜೀವದ್ವಾಪನ್ನು ಹೆಣ್ಣಿಗೆ ವಂಚಿಸಲಾಗಿದೆ. ಅಂತಹ ಕ್ರೈಸ್ತಧರ್ಮ ಗಿರಿಶ್ ರೂಪವನ್ನು ತಮ್ಮ ‘ಫಟಶ್ರಾದ್ಧಂಡಲ್ಲಿ ಗಿರೀಶ್ ಅವರು, ‘ನನ್ನ ಕರೆಗಿಂತ ಸಿನಿಮಾವೇ ಜೆನ್ನಾಗಿದೆ’ ಎಂದು ಸ್ವತಃ ಅನಂತ ಮೂಲಿಕವರೇ ಹೊಂಡಾಡುವಪ್ಪು ಸಮರ್ಥವಾಗಿ ಪ್ರದರ್ಶಿಸಿದ್ದಾರೆ. ಗಿರೀಶ್ ಅವರ ಹೆಚ್ಚಿನ ಎಲ್ಲಾ ಚಿತ್ರಗಳೂ ನಾಯಕ ಪ್ರಧಾನವಾದವರು. ಬಾಲ್ಯದಲ್ಲಿ ಎಲ್ಲಾದಕ್ಕೂ ಅಮೃತ ಬಳಗೇ ಓಡುತ್ತಿದ್ದ ಅವರಿಗೆ ಅಮೃತ ಲೋರಿಸಿದ ಲೋಕವೇ ಇದಕ್ಕೆ ಕಾರಣ. ಅನಂತಮೂಲಿಕಯಾರು ಹೊಡಿಸಿದ ಜಗಲಿಗಿಂತ ಹಿತ್ತಲಿಗೆ ಹೆಚ್ಚು ಹಿವಿಗೊಟ್ಟ ಕಾರಣವೇ ಯಾವುದು ನಿರ್ಣಯ ಹಿಟ್ಟಿಬಂದದ್ದು ಎಂಬುದನ್ನು ಇಲ್ಲಿ ನೇನೆಚಿಸಿಕೊಳ್ಳಬೇಕು. ಎಂತಹ ಕೆಟ್ಟ ಕರೆಯನ್ನು ಒಳ್ಳೆಯ ಸಿನಿಮಾ ಮಾಡಬಹುದೆಂದು ಗಿರೀಶ್ ಹೇಳುತ್ತಾರೆ.



ಇದಕ್ಕೆ ಒಳ್ಳೆಯ ನಿರ್ದರ್ಶನವೆಂದರೆ ‘ನಾಯಿ ನೇರಳು’ ಸಿನಿಮಾ. ಕಾದಂಬರಿ ನಂಬಿಸಲಾರದ ಸತ್ಯಪನ್ನು ಗಿರೀಶ್ ಅವರ ಚಿತ್ರ ನಂಬಿಸುತ್ತದೆ. ಮರುಹಟ್ಟಿನ ಪದೆದು ಬಂದ ಯುವಕ ತನ್ನ ಗಿಸಿದ ಗಂಡನೆ ಇರಬಹುದು ಎಂಬ ಕುಟುಂಬದವರ ನಂಬಿಕೆ ಯನ್ನು ತಾನೂ ನಂಬಿದಂತೆ ನಟಿಸಿ ತನ್ನ ಜಾಣ್ಣಿಯಿಂದ ಗೆಲ್ಲುತ್ತಾಳೆ ವಿಧವೆ ವೆಂಕಟಲಕ್ಷ್ಮಿ ಯಮುನಕ್ಕೆ ನಿಗೆ ಅಂತಹ ಜಾಣ್ಣೆ ಇಲ್ಲವೋ ಅಥವ ಅದಕ್ಕೆ ಬ್ಯಾಂಕ್ ಅವಕಾಶ ಕೊಡುವುದಿಲ್ಲವೋ ಒಟ್ಟನ್ನೆಲ್ಲ ಯಮುನಕ್ಕೆ ಪ್ರತಿಪ್ರಧಾನತೆಯ ಕ್ರೈಸ್ತ ಬಲಿಯಾದರೆ,

ನಾಯಿ ನೇರಳ ವೆಂಕಟಲಕ್ಷ್ಮಿ ಗೆಲ್ಲುತ್ತಾಳೆ. ಅವಳ ಗೆಲುವಿನ ಉತ್ತರಂಗ ಸಾಧ್ಯತೆ ನರ್ಮದಾಳಲ್ಲಿ (ತಾಯಿಸಾಹೇಬು) ಅಭಿವೃದ್ಧಕ ಗೊಳ್ಳುತ್ತದೆ.

ಹೀಗೆ ರಾಜಕೀಯ ವ್ಯವಸ್ಥೆಯ ಬಿರುಕು (ಕೂಮಾರವತಾರ) ಧಾರ್ಮಿಕ/ಪಿತ್ಯಪ್ರಧಾನ ವ್ಯವಸ್ಥೆಯ ಹನ್ನಾರಗಳು, (ಫಟಶ್ರಾದ್ಧ, ನಾಯಿ ನೇರಳು, ಹಸೀನಾ, ಗುಲಾಬಿ ಟಾಕೀಸು, ದ್ವಿಪ, ಕ್ರೈಸ್ಟ) ಬ್ಯಾರಾಕ್ಸಿಸಿಯ ಗೋಸುಂಬೆತನ (ತಬರನ ಕರೆ), ಸಾಮಾಜಿಕ ವ್ಯವಸ್ಥೆಯ ಪಲ್ಲಟ (ತಾಯಿ ಸಾಹೇಬ) ಎಲ್ಲವನ್ನೂ ತಮ್ಮ ಚಿತ್ರಗಳ ಮೂಲಕ ಗಿರೀಶ್ ಬಯಲಾಗಿಸುತ್ತಾರೆ.

ಬದುಕಿಂದರೆ, ಎರಡು ಕೂಡಿಸು ಎರಡು ನಾಲ್ಕುಲ್ಲ. ಅದು ಮೂರಕ್ಕಿಂತ ಹಚ್ಚಿ ಮತ್ತು ಬದುಕಿಂತ ಕಡಿಮೆ ಎನ್ನುತ್ತಾರೆ ಗಿರೀಶ್ ಕಾಸರವಳಿ. ನಮ್ಮ ಬದುಕಿಂಬು ಈ ಮೂರು ಮತ್ತು ಬದರಮಧ್ಯ ಹರಡಿಕೊಂಡಿದೆ. ಈ ನಾಲ್ಕು ಎಂಬುದು ಹದಿನಾರರ ಬಾಗ್ವಾ ಅಗಬಹುದು, ಎರಡರ

## ಡಾ. ಗಿರಿಜಾಶಾಸ್ತ್ರಿ

ಗುಣಿಸುವಿಕೆಯೂ ಆಗಬಹುದು. ಎಂಟರ ವ್ಯವಕಲನವೂ ಆಗಬಹುದು, ಒಂದು ಮತ್ತು ಮೂರರ ಕೂಡಿವಿಕೆಯೂ ಆಗಬಹುದು. ಇದು ಅನಂತ ಸಾಧ್ಯತೆಗಳು, ಅನಂತ permutation, combination ಗಳ ಒಂದು ಮೊತ್ತ. ಇಂತಹ ಅನೇಕ ಸಾಧ್ಯತೆಗಳನ್ನು ಒಳಿಸುತ್ತಿರುವುದೇ ನಮ್ಮ ಲೋಕದ್ವಿಷಿಯಾಗಬೇಕು.

‘ಕೇವಲ ಸ್ಥಳೀಯ ವಿವರಗಳನ್ನು ಜೋಡಿಸಿದ ಮಾತ್ರದಿಂದ ರಿಯಲಿಸಂನ್ನು ಕಟ್ಟಿಕೊಡಲು ಸಾಧ್ಯವಲ್ಲ, ಗಿರೀಶ್ ಅವರು ಕಟ್ಟಿಕೊಡುವ ವಿವರಗಳಲ್ಲಿ ಒಂದು ಸಾವಯವ ಸಮಗ್ರತೆ ಇದೆ...ಅವರು ಕಾಂಕ್ರೀಟ್ ಆದದ್ದರ ಮೂಲಕ ತಾಷೀಕತೆಯನ್ನು ಹೊರಹಾಕುವ ದಾರ್ಶನಿಕ ಅಲ್ಲ, ಬದಲಾಗಿ ಬದುಕು ಮಾನವಿಯ ಬಂದಗಳಲ್ಲಿ ಇರಬೇಕಾದುದರ ಬಗ್ಗೆ ಕನಸು ಕಾಣುವ ಒಬ್ಬ ಕನಸುಗಾರ’ ಎನ್ನುತ್ತಾರೆ ಅನಂತಮೂಲಿಕಯವರು. ಗಿರೀಶ್ ಅವರು ಕಾಣುವ ಕನಸಿನ ಹಿಂದೆ ಮೇಲಿನ ಲೋಕದ್ವಿಷಿಯನ್ನು ತೆರಕಾಣಿಸುವ ಉದ್ದೇಶವೇ ಅಡಗಿದೆ.

ಗಿರೀಶ್ ಅವರು, ತಮ್ಮ ಬಾಲ್ಯದನ್ನು ರೂಪಿಸಿದುದು ‘ಮಲೆನಾಡು, ಮಳೆ, ಹಸಿರು, ಯಕ್ಕಾಗಾನವೆಂಬ ಮನರಂಜನೆ ಮತ್ತು ಓದು’ ಎನ್ನುತ್ತಾರೆ. ನೀರು ಮತ್ತು ಹೆಣ್ಣಿ ಅವರ ಚಿತ್ರಗಳ ಜೇವಚ್ಚಕ್ಕಿಗಳು. ಆದುದರಿಂದಲೇ ಮಳೆ ಅವರ ಎಲ್ಲಾ ಸಿನಿಮಾಗಳಲ್ಲಿ ಒಂದು ಆಕಿಟ್ಟಿಪ್ ಆಗಿಬರುತ್ತದೆ. ದ್ವಿಪದಲ್ಲಂತೂ ಇಡಿಯ ಸಿನಿಮಾವೇ ಮಳೆಯ ಒಂದು ರೂಪಕವಾಗಿಬಿಟ್ಟದೆ. ನೀರು

ಜೀವವನ್ನು ರಕ್ಷಿಸುವ ಮತ್ತು ಜೀವ ತೆಗೆಯುವ ಶಕ್ತಿಕೂಡ ಅಗಿದೆ. ಜೀವವಿರೋಧಿ ಕ್ರಿಯೆಗಳಿಗೆ ಅದು ನಮ್ಮನ್ನು ಅವಶ್ಯವಾಗಿ ದಂಡಿಸುತ್ತದೆ. ‘ಇದು ಇಷ್ಟೇ.. ಹೀಗೆ ಎಂದು ಬೇಲಿಹಾಕುವ ನಮ್ಮ ಜ್ಞಾನಿಂಟಲ್ (judgemental) ಆದ ಮನವು ಸಂಬಂಧದ ಪರಿಕಲ್ಪನೆ ಹೇಗೆ ಮುಳುಗಡೆಗೆ ಕಾರಣವಾಗಿ ಅದು ಒಂದು ವ್ಯಾಪವಾಗಿ ಬಿಡುತ್ತದೆ ಎಂಬುದರ ಪ್ರತೀಕವಾಗಿ ಮಳೆ ಬರುತ್ತದೆ.

‘ಬಣ್ಣದ ವೇಷ’ದಲ್ಲಿ ಯಕ್ಷಗಾನ ಕಲೆಯಾಗುವುದರ ಜೊತೆಗೆ, ಕಲಾ ಪ್ರಕಾರಗಳು ಹೇಗೆ ದಮನಗೊಂಡ ವ್ಯಕ್ತಿತ್ವದ ಮೈಜೆಕ್ನು ಕೂಡಾ ಆಗಿರುತ್ತದೆ ಎನ್ನುವುದರ ಕಡೆಗೆ ಗಮನಸೆಳೆಯುತ್ತಾರೆ.

ಈ ಚಿತ್ರ ಪ್ರಾರಂಭವಾಗುವುದೇ ಬಸವನಹುಳಿಕೊಡ ಜ್ಞಾನ ಒಂದು ಜೀವಚಕ್ತಿಯ ಪ್ರತೀಕ. ಗಿರೀಶ್ ಅವರು ತಮ್ಮ ಚಿತ್ರಗಳಲ್ಲಿ ದಾಟಿಸುವ ಸಂದೇಶಗಳ ಪ್ರತೀಕವೂ ಆಗಿದೆ. ಬಸವನಹುಳಿ ಅಪಾಯ ಎದುರಾದಾಗಲೇಲ್ಲಾ ತನ್ನ ರಕ್ಷಣೆಯ ಉಪಾಯಗಳನ್ನು ತಾನೇ ಕಂಡುಕೊಳ್ಳುತ್ತದೆ. ಗಿರೀಶ್ ಅವರ ಚಿತ್ರಗಳ ಎಲ್ಲಾ ಹೆಣ್ಣುಗಳೂ ಇತರ ಪಾತ್ರಗಳೂ ಕೂಡ ಆಪತ್ತಿನ ಸಮಯದಲ್ಲಿ ತಮ್ಮದೇ ಉಪಾಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಈ ಪ್ರಯತ್ನದಲ್ಲಿ ಅವರು ಸೋಳಬಹುದು ಇಲ್ಲವೇ ಗೆಲ್ಲಬಹುದು ಆದರೆ ಪ್ರಯತ್ನಮಾತ್ರ ನಿರಂತರ ಜಾರಿಯಲ್ಲಿರುತ್ತದೆ ಎಂಬ ಸಂದೇಶವನ್ನು ಗಿರೀಶ್ ತಮ್ಮ ಚಿತ್ರಗಳಲ್ಲಿ ಬಯಲಾಗಿಸಿರುವುದರ ಕಡೆಗೆ ಶ್ರೀವಾಸ್ತವ್ ನಮ್ಮ ಗಮನ ಸೆಳೆಯುತ್ತಾರೆ.

ಹಾಲೀವುಡ್ ‘ತಾನು perfect ಸಿನಿಮಾಗಳನ್ನು ಮಾಡುತ್ತೇನೆ’ ಎಂಬ ಅಹಂಕಾರಕೆ ಗಿರೀಶ್ ಅದಕ್ಕೆ ‘ನೀನು ‘ಪರಾಫೆಕ್ಸ್’ (perfect) ಸಿನಿಮಾ ಮಾಡುತ್ತೇನೆ’ ಎಂದು ಉತ್ತರ ಕೊಡುತ್ತಾರೆ ಹಾಗೆ ನೋಡಿದರೆ ಪರಿಮಾಣತೆ ಎನ್ನುವುದು ಒಂದು ಏಷ್ಟು. ಅಪರಿಮಾಣತೆ ಎನ್ನುವುದೇ ವಾಸ್ತವ. ಇಂತಹ ಅನೇಕ ಅಪರಿಮಾಣತೆಗಳ ಮೂಲಕವೇ ಮಾಣತೆಯಿಡೆಗೆ ಬದುಕು ಚಲಿಸುತ್ತದೆ ಎನ್ನುವ ನಂಬಿಕೆ ಇರುವುದಾದರೂ ಮಾಣತೆ ಎನ್ನುವುದು ಒಂದು ಆದರ್ಶವಷ್ಟೇ. ಇದನ್ನು ಗಿರೀಶ್ ಕಾನಾರ್ಡರು ತಮ್ಮ ‘ಹಯವದನ್’ದಲ್ಲಿ ಎಂದೋ ಹೇಳಿದ್ದಾರೆ. ಆದರೂ ನಮಗೆ ಮಾಣತೆಯ ಭೂಮೆ.

ಬದುಕು ಸರಳ ರೇಖೆಯಲ್ಲಿ ಚಲಿಸುವುದಿಲ್ಲ. ಚೆಳಕಿನ ಅಲೆಗಳು, ಗಾಳಿ ಕೂಡ ವಕ್ತಗಿತಿಯಲ್ಲಿ ಚಲಿಸುತ್ತವೆ. ಬೆಂಕಿ ಕೂಡ ಸರಳ ನೇರ ಉರಿಯುವುದಿಲ್ಲ. ನದಿ ನೇರವಾಗಿ ಹರಿಯುವುದಿಲ್ಲ. ನಾವು ನಿಂತ ಭಾಮಿ ಚಪ್ಪಟಿಯಾಗಿಲ್ಲ. ಅದನ್ನು ಹೊದ್ದು ಆಕಾಶ ಕೂಡ ಅಂಚಿನಲ್ಲಿ ಬಾಗಿದೆ. ನಮ್ಮನ್ನು ಹೊರೆಯಿತ್ತಿರುವ ಪ್ರಕೃತಿಯಂತೂ ಅನಂತ ವೈದಿಕಗಳ ಉಂಟಿ. ಅವು ನಿಂತಿರುವುದೇ ಬಾಗಿ ಬಳುಕಿ. ನಮನಶೀಲವಾದುದು ಮಾತ್ರ ಬಾಗುತ್ತದೆ. ಹೆಣ್ಣು ಬಾಗಿ ಬಳುಕಿ ನಡೆಯುತ್ತಾಳೆ. ವಿಶ್ವದಲ್ಲಿ ಎಲ್ಲವೂ ಬಾಗಿ ಬಳುಕಿ ಚಲಿಸುತ್ತದೆ. ಎಲ್ಲಕೂ ವರ್ಕಗಳಿ. ವಕ್ತ ಎಂದರೆ ಸಂಸ್ಕೃತದಲ್ಲಿ ಸುಂದರ ಎನ್ನುವ ಅರ್ಥವೂ ಇದೆ. ಜಿತ್ತಪ್ರಧಾನ ವ್ಯವಸ್ಥೆ, ಸಮಾಜಿಕ ಸಂಸ್ಥೆಗಳು, ಲೋಕಲೋಟ್ಟಿಯ ಪ್ರಭಿತ್ವ ಅಧಿಕಾರಗಳು ಮಾತ್ರ ಹಟತೊಟ್ಟು ಕೋರ ಕಬಿಣದ ತುಂಡಿನಂತ ಹೆಡಸಾಗಿ ನಿಂತಿವೆ. ಹೆಡಸಾಗಿರುವುದರ ವಿರುದ್ಧ ನಮನಶೀಲತೆಯ ಸಂಘರ್ಷ ಎಂದಿನಿಂದ ನಡೆಯುತ್ತಿಲ್ಲ ಇದೆ. ಇಂತಹ ಸಂಘರ್ಷವನ್ನು ಗಿರೀಶ್ ತಮ್ಮ ಚಿತ್ರಗಳ ಮೂಲಕ ಪರಿಣಾಮಕಾರಿಯಾಗಿ ಬಯಲಾಗಿಸಿರುವುದನ್ನು ಶ್ರೀವಾಸ್ತವ ತಮ್ಮ ‘ಶ್ರೀಫ್ರಾ ಇನ್ ಮೆಟಾಪರ್ಸ್’ ನಲ್ಲಿ ಬಹಳ ಸಮರ್ಪಣವಾಗಿ ತೋರಿಸಿದ್ದಾರೆ. ಆದರೆ ಸುಮಾರು 80 ನಿಮಿಷಗಳ ಕಾಲ ನಡೆಯುವ ಈ ಚಿತ್ರ ಪ್ರೇಕ್ಷಕರ ಸಹನೆಯನ್ನು ಬೇಡುತ್ತದೆ. ಅದನ್ನು ಶ್ರೀಷ್ಟ ಕಲಾವಿದರ, ಸಿನಿಮಾ ನಿರ್ದೇಶಕರುಗಳ ಸಂದರ್ಭನಗಳನ್ನು ಅಧಿಕವಾಗಿ ತೋರಿಸುವುದರ ಬದಲು, ಗಿರೀಶ್ ಅವರ ಚಿತ್ರಗಳ ಕ್ಷೀಪಾಗಳನ್ನು ಇನ್ನೂ ಹೆಚ್ಚು ತೋರಿಸುವುದರ ಮೂಲಕ ಆದರೆ ಎಕತಾನತೆಯನ್ನು ಗೆಲ್ಲಬಹುದಿತ್ತು. ಇಂತಹ ಸುದೀರ್ಘ ಚಿತ್ರದಲ್ಲಿ ವೈದೇಹಿ ಕಾಸರವಳಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಅದೊಂದು ಮುಳ್ಳಾಗಿ ಚುಚ್ಚುತ್ತದೆ.

## ಸಾಯಿಬಾಬಾ ಜೀವಪರ, ಜನಪರ ಅವಧಾರ ಪ್ರಭು

ಮನುಷ್ಯರೆಲ್ಲ ಒಂದೇ, ದೇವರೂ ಸಹ ಒಬ್ಬನೇ ಎಂಬ ಅಮೂಲ್ಯ ಸಂದೇಹ ಸಾರಿ ಸಾನತೆಯ ಸಮಾಜಕ್ಕಾಗಿ ಆರ್ಥಿಕ ದುಡಿದು ಇಂದಿಗೂ ಜಗತ್ತಿನ ಮನೆಮನಗಳಲ್ಲಿ ಶಿರದಿ ಸಾಯಿಬಾಬಾ ಉಳಿದಿದ್ದಾರೆ ಎಂದು ಮುಂಬೆನ ಲೇಖನ ಎಂ.ಎಸ್. ದಿನೇಶ ಹೇಳಿದರು.



ನಗರದ ಕೆನಾರ್ಟಿಕೆ ವಿದ್ಯಾವಧನಕೆ ಸಂಘಡಲ್ಲಿ ಪರ್ವಡಿಸಿದ್ದ ಶಿರದಿ ಸಾಯಿಬಾಬಾ ಸದ್ಗುರು ಸಭೆಯಲ್ಲಿ ಸಾಯಿಬಾಬಾ ಸಂದೇಶಗಳ ಬಗೆಗೆ ಮಾತನಾಡುತ್ತ, ಶ್ರದ್ಧೆ ಮತ್ತು ತಾಳೆಗಳೇ ಮನುಷ್ಯನ ಯಶಸ್ವಿನ ಸೋಷಾನಗಳಾಗಿವೆ. ನಮ್ಮತೆ ಕ್ಷಣತೆಗಳೊಂದಿಗೆ ದಳತೆ ಕೂಡಿದಾಗ ಸಮರ್ಪಣ ಹಾಗೂ ಸಮೃದ್ಧ ಸಮುದಾಯಗಳ ನಿರ್ಮಾಣಗೊಳ್ಳಲು ಸಾಧ್ಯ. ಸದ್ಯಧ ಸಮುದಾಯಗಲು ರಾಷ್ಟ್ರದ ಸರ್ವಾಂಗಿಣಿ ಪ್ರಗತಿಗೆ ಕಾರಣವಾಗುತ್ತದೆ ಎಂಬುದನ್ನು ಶಿರದಿ ಸಾಯಿಬಾಬಾ ಪ್ರತಿಪಾದಿಸಿದರು ಎಂದರು.

ಜಾತ್ಯತೀತ ಸೌಹಾದ್ರ ಸಾಮರ್ಪಣದ ನೆಲೆಗಟ್ಟಿನಲ್ಲಿ ಸಮಾಜ ಪುನರ್ಜರಣೆಗೊಳ್ಳಬೇಕು. ಸೃಷ್ಟಿಯ ಎಲ್ಲ ಚರಾಕರಗಳಲ್ಲಿ ತಾವು ಇದ್ದು ಪ್ರತಿ ಆಗುಹೋಗನ್ನು ಗಮನಿಸುತ್ತ ಶರಣ ಬಂದವರ ಸಂರಕ್ಷಣ ಮಾಡುವ ಪ್ರವಾದಿಯಾಗಿದ್ದ ಶಿರದಿ ಸಾಯಿಬಾಬಾ ಅವರು. ಅವಧಾರ ಪ್ರಜ್ಞ ಮತ್ತು ದೃಷ್ಟಾಂತಗಳ ಮೂಲಕ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಅನುಯಾಯಗಳನ್ನು ಹೊಂದಿದ್ದಾರೆ ಎಂದರು.

ಸಾಹಿತಿ ಹೋಹನ ನಾಗಮ್ಮೆನವರ ಅಧ್ಯಕ್ಷತೆ ವಹಿಸಿದ್ದರು. ವಿ. ಜಿ. ಕಮಾರ, ಶಿಹಂದ್ರ, ಎಂ.ಪಿ. ಅರವಿಂದ, ಶ್ರೀಶೈಲ ಸುರೇಖಾನ, ಷಣ್ಣುಕಪ್ಪ ನೂಲ್ಪ್ರಿ, ಬಸವಲಿಂಗಯ್ಯ ಹಿರೇಮರ, ವಿಶ್ವೇಶ್ವರಿ ಹಿರೇಮರ, ಕೆ.ಎ. ಸಿದ್ದಾಂತ, ವೈ.ಸಿ. ಬಿಜಾಪುರ, ಮಹೇಶ ಕುಲಕರ್ನ, ವೈ.ಬಿ. ಸಾಖಿಳಕರ, ಗಿರೀಂದ ಹಿರೇಮರ ಸೇರಿದಂತೆ ಇತರರು ಇದ್ದರು.

## MATRIMONIAL

**Wanted Kannada Brahmin for Kannada Smartha Girl Age: 20 yrs Doing M.S. in Boston University. Height 5'3" very fair slim good looking. Parents Both Doctors. Settled in Bangalore. Gotra – Haritasa, Shatabisha Nakshatra, Kumbha Raashi.**

**Contact: Sudha Rao:**

**9821235511 / 9821267372**

**Email: sudhashrikant@gmail.com**

## ನಲ್ಲೆ

ಬೆಳ್ತುಗಿಲ ಬ್ಲೈಯಲಿ ಅರಳಿದಾ ಓ... ಬೆಳಕೆ |  
ಇಳಿದು ಬಂದೆಯಾ ಭುವಿಗೆ ಹಚ್ಚಲು ಸಾಲು ಹಣತೆ?  
ನೀಲಿ ನೀರಿನ ಧಾರೆ... ಹಸಿರು ಹರವಿನ ಸೀರೆ...  
ನಷ್ಟ ನಗುವ ನೆಲ ತುಂಬಾ ಕನವರಿಸಿದೆ ಕವಿತೆ.  
ಕೈ ಬೀಸಿ ಕರೆಯುತ್ತಿದೆ ನಿನೊಡಲನ್ನು ಮುತ್ತಿಡಲು  
ಫುಮ ಫುಮಿಸಿ ಸಂಭ್ರಮಿಸುವ ನಗೆ-ಮಲ್ಲಿಗೆ  
ಕವಿದ ಕತ್ತಲೆ ಕಳವ ಬೆಳಗಂದಗಳೂ ತಾರೆ..!  
ಚಂದ್ರಮನ ಅಡಗಿಸಿದೆ ಹೋರವ ಮುಗಿಲ ಗೀತೆ.  
ಮುಂಜನೆ ಇಬ್ಬನಿಯ ರಂಗೋಲಿ ಬಿಡಿಸುತ್ತಿದೆ..  
ಬೆಳ್ತುಕ್ಕಿ ಸಾಲುಗಳ ಚತುರದೊಲುಮೆ...!  
ನಿನ್ನ ನಗುವಲಿ ಬಿರಿವ ರಾಶಿ ಮುತ್ತಿನ ಮಳೆ..  
ಹನಯಾಗಿ ಹಾಡುತ್ತಿದೆ ನದಿಯ ಗಭ್ರದೊಳಗೆ...  
ಹೇಗೆ ಕವನಿಸಲಿ ನಿನ್ನ ಭಾಷೆ ಏರಿದ ಆಸೆ..  
ಪರಿಭಾಷೆಯೋಳಗೆ ನಿಲುಕದ ಸತ್ಯ ನಿಷ್ಠೆ  
ನೆಲದ ನೇರಳಲಿ ನಿಂತು ನೀಲಿ ಗಗನದಿ ಪ್ರಶ್ನ  
ಕಾವ್ಯವಾಡಳಿ ನಲ್ಲೆ ಎರಡಕ್ಕೂರದೊಳಗೆ...?  
ಪ್ರತಿಮೆಯಾದಳಿ ಮನದ ಮಾಯೆಯೋಳಗೆ...!

- ಗಂಗಾಧರ ಪಣ್ಣಮೂರು

## ಅನಾನನ್ದ ಜಾಮ್‌

ಅಗತ್ಯವಿರುವ ಸಾಮಗ್ರಿಗಳು  
ಹೋಳು (ಚೆನ್ನಾಗಿ ಹಣ್ಣಗಿದ್ದು)  
ಹೋಳು ಪಪ್ಪಾಯಿ ಹಣ್ಣ,  
ಲಿಂಬೆ, ಸ್ವಾರ್ ಪುಟ್ಟು, (ಸಮೋಳೆ  
ಹಣ್ಣು), ಜಿಕ್ಕು, ಬಾಳೆ ಹಣ್ಣಗಳು,  
ಹೋಳು ತರಬೂಜ, (ಅನಾನಸು ಹಣ್ಣಗಳ ಸಿಹಿಗೆ)



ಸುಮಾರು ಇನ್ನಾರು ಗ್ರಾಂ ಸುಮಾರು ಆರು ನೂರು ಮಿಲಿ ಲೀಟರ್‌  
ನೀರು ಸಕ್ಕರೆ ಅನುಗುಣವಾಗಿ ಹೊಂಚ ಹೆಚ್ಚು ಕಡಿಮೆಯಾಗಿಸಬಹುದು.  
ವಿಧಾನ : ನೀರನ್ನು ಕುದಿಸಿ ಇದರಲ್ಲಿ ಸಕ್ಕರೆಯನ್ನು ಕರಗಿಸಿ. ಈ ನೀರು  
ಕುದಿಯುತ್ತಿದ್ದಂತೆ ಅನಾನಸಿನ ತುಂಡುಗಳನ್ನು ಹಾಕಿ ಸುಮಾರು ಹತ್ತು  
ನಿಮಿಷ ಮುಚ್ಚಳ ಮುಚ್ಚಿ ಜಿಕ್ಕು ಉರಿಯಲ್ಲಿ ಕುದಿಸಿ. ನಡು ನಡುವೆ  
ತಿರುವುತ್ತಾ ಇರಿ. ಬಳಿಕ ಉರಿ ಆರಿಸಿ ಹೊಂಚ ತಣಿಸಿ, ಇಲ್ಲದಿದ್ದರೆ ಸಕ್ಕರೆ  
ತಳ ಹತ್ತುತ್ತದೆ. ಬಳಿಕ ಉಳಿದ ಹಣ್ಣಗಳನ್ನಲ್ಲಾ ಒಂದೊಂದಾಗಿ ಮಿಶ್ರಣ  
ಮಾಡಿ ತಿರುವುತ್ತಿರಿ. ಬಾಳೆ ಹಣ್ಣ ಮತ್ತು ಸ್ವಾರ್ ಘಟ್ಟಗಳನ್ನು  
ಕೊನೆಯದಾಗಿ ಹಾಕಿ. ಕಟ್ಟಕಡೆಯದಾಗಿ ಲೀಂಬೆ ರಸವನ್ನು ಸೇರಿಸಿ  
ಮಿಶ್ರಣ ಮಾಡಿ. ಗಾಳಿಯಾಡದ ಜಾಡಿಯಲ್ಲಿ ಗಟ್ಟಿಯಾಗಿ ಮುಚ್ಚಳ  
ಮುಚ್ಚಿ ಷ್ಟ್ರಿಜ್‌ನಲ್ಲಿದೆ. ಮರುದಿನದ ಬಳಿಕ ಈ ಜಾಮನ್ನು ಹಾಗೆ ತಿನ್ನಲು  
ಅಥವಾ ರೊಟ್ಟಿ ಬ್ರೆಡ್‌ಗಳ ಜೊತೆ ತಿನ್ನಲು ನೀಡಬಹುದು. ಇದರಲ್ಲಿ  
ಹಣ್ಣಗಳ ಜಿಕ್ಕು ತುಂಡುಗಳೇ ಕುರುಕುವಂತೆ ಸಿಗುವ ಕಾರಣ ಎಲ್ಲರಿಗೂ  
ಇಷ್ಟವಾಗುತ್ತದೆ. ಅಲಂಕರಿಸಲು ಜೆರ್ರಿಯ ಹಣ್ಣೆಂದನ್ನು ಮೇಲಿರಿಸಿ.

## ಶ್ರೀ. ಶ್ರೀಕಾಂತ್ ಹರಿಹರ್



## ಕಂಬಿನಿ

## ಶ್ರೀ. ಸಿದ್ಧಕಟ್ಟೆ ವಿಶ್ವನಾಥ ಶೈಟ್ಟೆ



ನಮ್ಮ ಆಸೋಣಿಯೇಶನ್ ಕಿರಿಯ ಸದಸ್ಯರಾದ ಶ್ರೀ. ಶ್ರೀಕಾಂತ್ ಹರಿಹರ್ ಅವರು  
ಶೀಪ್ತ ಹೃದಯಾಫಾತದಿಂದ ಸೋಮವಾರ, ದಿನಾಂಕ 04/07/2016 ರಂದು ನಿಧನ  
ರಾದರೆಂದು ತಿಳಿಸಲು ಅತ್ಯಂತ ವಿಷಾದವಾಗುತ್ತಿದೆ. ಅವರು ನಮ್ಮ ಕಿರಿಯ ಸದಸ್ಯ  
ದಂಪತ್ತಿ ಶ್ರೀ. ಎಚ್. ಆರ್. ವಸಂತ ಮತ್ತು ಶ್ರೀಮತಿ ರಮಾ ವಸಂತ್ ಅವರ ಏಕೈಕ  
ಪುತ್ರ. ತಮ್ಮ ಕಿರಿಯ ವಯಸ್ಸಿನಲ್ಲಿ ತಂದೆ, ತಾಯಿ, ಪತ್ನಿ ಮತ್ತು ಅಪಾರ ಸ್ನೇಹಿತರು  
ಬಂಧು ಬಳಗವನ್ನು ಅಗಲಿರುತ್ತಾರೆ. ಆ ಜಗದೀಶ್ವರನು ಅವರ ಕುಟುಂಬದ ಸದಸ್ಯ  
ರಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲಿ. ಆಗಲಿದ ಅತ್ಯಕ್ಷೇ ಶಾಂತಿ ನೀಡಲಿ  
ಎಂದು ಪ್ರಾರ್ಥಿಸುತ್ತಾ, ನೇಸರುವಿನ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇವೆ.

ಹೆಸರಾಂತ ಯಕ್ಕಾನ ಹಾಗೂ ತಾಳಮದ್ದಲ್ಲಿ ಕಲಾವಿದರಾದ ಶ್ರೀ. ಸಿದ್ಧಕಟ್ಟೆ  
ವಿಶ್ವನಾಥ ಶೈಟ್ಟೆಯವರು ಕೆಲಕಾಲ ಅನಾರೋಗ್ಯದಿಂದ ಬಳಲಿ, ಶುಕ್ರವಾರ,  
ದಿನಾಂಕ 01/07/2016 ರಂದು ಸ್ವಾಹಾದಲ್ಲಿ ವಿಧಿವರಾದರೆಂದು ತಿಳಿಸಲು  
ವಿಶಾದಿಸುತ್ತೇವೆ. ಅವರು ನಮ್ಮ ಸದಸ್ಯರಾದ ಶ್ರೀ. ಪದ್ಮನಾಭ ಸಿದ್ಧಕಟ್ಟೆಯವರ  
ಹಿರಿಯ ಸಹೋದರರಾಗಿದ್ದರು. ಸಿದ್ಧಕಟ್ಟೆಯವರ ಕುಟುಂಬಕ್ಕೆ ಈ ದಾಖಲೆ  
ಭರಿಸುವ ಶಕ್ತಿಯನ್ನು ಕೋರಿ ನಮ್ಮ ನಮನಗಳನ್ನು ತಿಳಿಸುತ್ತಿದ್ದೇವೆ.



## ಶ್ರೀ ಸ್ವರ್ಣಾ ಗೌರಿ ಹಾಗೂ ಶ್ರೀ ಮಹಾಗಣಪತಿ ಮಹೋತ್ಸವ

ಸ್ವಾಸ್ಥ್ಯ ಶ್ರೀ ವಿಜಯಾಭ್ಯಾದಯ ಶಾಲಿವಾಹನ ಶಕ 1938 ರ ಶ್ರೀ ದುಮುಕಾಬಿ ನಾಮ ಸಂಪತ್ತರದ ಭಾದ್ರಪದ ಶುದ್ಧ ತೃತೀಯ ರವಿವಾರ 04.09.2016 ರಂದು ಶ್ರೀ ಸ್ವರ್ಣಾ ಗೌರಿಯನ್ನು ಮತ್ತು ಚತುರ್ಥಿ ಸೋಮವಾರ 05.09.2016 ರಂದು ಶ್ರೀ ಮಹಾಗಣಪತಿಯನ್ನು ಅವಾರ್ಥಿಸಿ, ದಶಮಿ ಭಾನುವಾರ ದಿನಾಂಕ 11.09.2016 ರವರೆಗೆ ಉತ್ಸವವನ್ನು ಅಸೋಸಿಯೇಶನ್‌ನ ಆಶ್ರಯದಲ್ಲಿ ಎಂದಿನಂತೆ ವಿಜ್ಞಂಭಾಷೆಯಿಂದ ಆಚರಣೆ ನಿಶ್ಚಯಿಸಲಾಗಿದೆ.

ದಿನಾಂಕ 11.09.2016 ನೇ ಭಾನುವಾರ ಬೆಳಿಗೆ 9.00 ರಿಂದ ಸಕಲ ಪೂಜಾದಿ ಸೇವೆಗಳನ್ನು ಸಲ್ಲಿಸಿ, ಮಹಾ ಮಂಗಳಾರತಿ ಮಾಡಿ ಮೆರವಣಿಗೆಯ ನಂತರ ಗೌರಿ ಗಣಪತಿಯನ್ನು ದಾರ್ದರ್ಶಿಸಿ ಸಮುದ್ರ ತೀರದಲ್ಲಿ ವಿಸರ್ವಿಕಾರ ಸಲಾಗುವುದು. ಆವುಗಳೆಲ್ಲರೂ ಈ ಮಹೋತ್ಸವದಲ್ಲಿ ಭಾಗವರ್ತಿಸಿ, ಉದಾರ ಸಹಾಯ ಮಾಡಿ ಭಗವತ್ ಕೃಪೆಗೆ ಪಾತ್ರರಾಗಬೇಕೆಂದು ಕೋರುತ್ತೇವೆ. ಸೇವಾಧರ್ಮ ಕೊಡಲಿಚ್ಚಿಸುವವರು ತಮ್ಮ ಹೆಸರು, ಜನ್ಮ ನಕ್ಷತ್ರ, ಗೋತ್ರ, ಪೂಜೆ ನೆರವೇರಿಸಬೇಕಾದ ದಿನಾಂಕ ಬರೆದು ನಮ್ಮ ವಿಳಾಸಕ್ಕೆ ದಿನಾಂಕ 01.09.2016 ರೊಳಗೆ ತಲುಪಿಸಿರಿ ಅಥವಾ email ಮಾಡಿ.

ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು

ವಿ.ಸೂ.

1. ಸೇವಾಧರ್ಮ ನಡೆಸಲಿಟ್ಟಿಸುವವರು 251/- ರೂ.ಗಳ ಅಥವಾ ಹೆಚ್ಚಿನ ಕಾಣಿಕೆಯನ್ನು (ನಗದು/ಚೆಕ್) ಅಂಚೆ ಮೂಲಕ ಕಳುಹಿಸಬಹುದು ಅಥವಾ ಸ್ವತಃ ಅಸೋಸಿಯೇಶನ್‌ನ ಕಳೇರಿಗೆ ಬಂದು ನೀಡಬಹುದು.
2. ಗೌರಿ ಪೂಜೆಯಲ್ಲಿ ಭಾಗವರ್ತಿಸಲು ಬಯಸುವ ಮಹಿಳೆಯರು ತಮ್ಮ ಹೆಸರನ್ನು ದಿನಾಂಕ 01.09.2016 ರೊಳಗೆ ಕಾರ್ಯದರ್ಶಿಗಳಿಗೆ ತಿಳಿಸಬೇಕೆಂದು ಕೋರಿಕೆ.

ಪೂಜೆ ಕಾರ್ಯದರ್ಶಿ ಅಂಗವಾಗಿ ನಡೆಸುವ ಪ್ರತಿ ಸಂಜೀಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಳ್ಳಲಿಟ್ಟಿಸುವ ಸದಸ್ಯರು ರೂ. 3000/- ವಿನ್ಯಾಸ ದೇಣಿಗೆಯಾಗಿ ಕೊಡಬೇಕೆಂದು ವಿನಂತಿ.

### 64<sup>th</sup> Year of Shri Swarna Gauri and Shri Mahaganapathi Pooja

*In keeping with its glorious tradition, your Association is conducting Shri Swarna Gauri and Shri Mahaganapathi Pooja this year also, with all pomp and gaiety from 04th September 2016 to 11<sup>th</sup> September 2016. This event will be marked by the traditional pooja every morning and cultural programmes followed by traditional pooja in the evenings. The Visarjana will be on 11<sup>th</sup> September 2016. A detailed programme will be mailed to you in due course. Those desirous of giving "Sevartha" Rs. 251/- or more may please send their cheque to the Mysore Association office, stating the preferred date for pooja along with your name, gotra and nakshatra.*

## ನೇಸರು ಜಾಗತಿಕ ಮಾಸಿ ಸ್ವರಣಾಧರ ಸಣ್ಣ ಕತೆ ಸ್ವಧೇಂ - 2016

ಮೈಸೂರು ಅಸೋಸಿಯೇಷನ್ 90 ವರ್ಷ ಪೂಜಾವಾದ ಸಂದರ್ಭದಲ್ಲಿ ಕನ್ನಡ ಸಣ್ಣ ಕತೆಗಳ ಸ್ವಧೇಂಯನ್ನು ಅಯೋಜಿಸುತ್ತಿದೆ. ಕನ್ನಡ ಸಣ್ಣ ಕತೆಗಳ ಪಿತಾಮಹರೆಂದೇ ಪ್ರಸಿದ್ಧರಾದ ಜಾನಪಿಂತ ಪ್ರಶಸ್ತಿ ವಿಜೇತ ದಾ. ಮಾಸಿ ವೆಂಕಟೇಶ ಅಯ್ಯಂಗಾರರ 125ನೇ ಜನ್ಮದಿನೋತ್ಸವದ ಈ ಸಂದರ್ಭದಲ್ಲಿ ಈ ಸ್ವಧೇಂಯಲ್ಲಿ ಅವರ ಸ್ವರಣಾಧರ ಅಯೋಜಿಸಲಾಗುತ್ತಿದೆ. ಇದರಲ್ಲಿ ವಿಶ್ವದ ಎಲ್ಲ ಕನ್ನಡ ಲೇಖಕರೂ ಭಾಗವಹಿಸಬಹುದಾಗಿದೆ. ಯಾವುದೇ ಪ್ರವೇಶ ಶುಲ್ಕವಿಲ್ಲ ಮತ್ತು ವಿಷಯದ ನಿಬಂಧವೂ ಇಲ್ಲ.

1. ಸ್ವಧೇಂಯಲ್ಲಿ ಎಲ್ಲ ಕನ್ನಡ ಲೇಖಕರಿಗೆ ಭಾಗವಹಿಸಲು ಅವಕಾಶವಿದೆ,
2. ಸ್ವಧೇಂಗೆ ಕಳುಹಿಸುವ ಸಣ್ಣ ಕತೆ ಸ್ವಂತದ್ವಾಗಿರಬೇಕು.
3. ಅನುಮಾದಗಳಿಗೆ ಮತ್ತು ಕೃತಿ ಚೋಯುಕ್ಕೆ ಅವಕಾಶವಿಲ್ಲ.
4. ಕತೆಗಳು 1000 ಪದಗಳಿಗೆ ಮೀರದಂತಿರಬೇಕು. ಕಾಗದದ ಒಂದೇ ಮಗ್ಗುಲಲ್ಲಿ ಒತ್ತಿಲ್ಲದಂತೆ ಸ್ಫುಟವಾಗಿ ಹಸ್ತಲಿಖಿತ ಇಲ್ಲವೇ ಕಂಪ್ಯೂಟರ್ ಮುದ್ರಿತ ಕತೆಗಳನ್ನು ಅಂಚೆ ಮೂಲಕ ಇಲ್ಲವೇ ಇಮೇಲ್ ಮೂಲಕ ಕಳಿಸಬಹುದು.
5. ಈ ಮೋದಲೇ ಪ್ರಕಟವಾದ ಕತೆಗಳಿಗೆ ಅವಕಾಶವಿಲ್ಲ.
6. ಕತೆಗಳರ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಹಾಗೂ ಇಮೇಲ್ ಪ್ರತ್ಯೇಕ ಕಾಗದದಲ್ಲಿ ಬರೆದು ಕಳುಹಿಸಬೇಕು.
7. ಒಬ್ಬಿಗೆ ಒಂದೇ ಕತೆ ಕಳಿಸಲು ಅವಕಾಶ.
8. ಸ್ವಧೇಂಗೆ ಒಂದ ಕತೆಗಳನ್ನು ಹಿಂತಿರುಗಿಸಿ ಕಳಿಸಲಾಗುವುದಿಲ್ಲ.
9. ಒಮ್ಮಮಾನಗಳು:
  - ಮೋದಲ ಒಮ್ಮಮಾನ : ರೂ. 10,000/-
  - ಬ. ಏರಡನೆಯ ಒಮ್ಮಮಾನ : ರೂ. 5,000/-
  - ಕ. ಮೂರನೆಯ ಒಮ್ಮಮಾನ : ರೂ. 3,000/-
  - ಡ. ಹೈಕ್ವಾಂಟರ್ ಒಮ್ಮಮಾನಗಳು (ಎರಡು): ರೂ. 1,000/-
10. ಕತೆಗಳನ್ನು ಸ್ವೀಕರಿಸಲು ಅಂತಿಮ ದಿನಾಂಕ : 20-08-2016
11. ಎಲ್ಲ ಒಮ್ಮಮಾನಗಳು ಸ್ವಧೇಂಗೆ ಒಂದ ಕತೆಗಳ ಸಂಖ್ಯೆ ಮತ್ತು ಶೀಪ್ರಣಗಾರರ ನಿಣಂಯಕ್ಕೆ ಅಧಿನವಾಗಿವೆ.
12. ಶೀಪ್ರಣಗಾರ ಶೀಮಾನವೇ ಅಂತಿಮ.

ಕತೆಗಳನ್ನು ಕಳುಹಿಸಬೇಕಾದ ವಿಳಾಸ:

The Mysore Association, Mumbai  
393, Bhau Daji Road,  
Matunga, Mumbai 400 019  
email: [kate.nesaru@gmail.com](mailto:kate.nesaru@gmail.com)

ಒಮ್ಮಮಾನ ಸಮಾರಂಭದ ದಿನ ಈ ಸ್ವಧೇಂಯ ಬಗ್ಗೆ, ವಿಜೇತರ ಬಗ್ಗೆ, ಮಾಸಿಯವರ ಬದುಕು ಬರಹದ ಬಗ್ಗೆ, ಕನ್ನಡ ಸಣ್ಣ ಕತೆಗಳ ಇಂದಿನ ಸ್ಥಿತಿಗಳ ಬಗ್ಗೆ ಲೇಖಕರಿಗೆ ನೇಸರು ಪತ್ರಿಕೆಯ ವಿಶೇಷಾಂಕವೊಂದನ್ನು ಹೊರತರಲಾಗುವುದು.

ಒಮ್ಮಮಾನ ಸಮಾರಂಭದ ದಿನ ಈ ಸ್ವಧೇಂಯ ಬಗ್ಗೆ, ವಿಜೇತರ ಬಗ್ಗೆ, ಮಾಸಿಯವರ ಬದುಕು ಬರಹದ ಬಗ್ಗೆ, ಕನ್ನಡ ಸಣ್ಣ ಕತೆಗಳ ಇಂದಿನ ಸ್ಥಿತಿಗಳ ಬಗ್ಗೆ ಲೇಖಕರಿಗೆ ನೇಸರು ಪತ್ರಿಕೆಯ ವಿಶೇಷಾಂಕವೊಂದನ್ನು ಹೊರತರಲಾಗುವುದು.

ವ್ಯೇ. ಡಿ. ವೆಂಕಟೇಶ  
(ಗೌರಿ ಕಾರ್ಯದರ್ಶಿ)



ಜೂನ್ 25 ರಂದು ಸಂಚೇ 6.30 ಕ್ಕೆ ಮೈಸೂರು ಅಸೋಸಿಯೇಶನ್‌ನಲ್ಲಿ ಶ್ರೀಮತಿ ಸುಧಾ ಮತ್ತು ಶ್ರೀ ಶ್ರೀನಿವಾಸ ರಾವ್ ಆವರು ಬೆಂಗಳೂರಿಗೆ ವಲಸೆ ಹೋಗುವವರೆಂದು ಸೈಹ ಮಿಲನವನ್ನು ಅಯೋಜಿಸಲಾಗಿತ್ತು.

ಈ ಸೈಹ ಮಿಲನನ್ನೇ ಶ್ರೀಮತಿ ಲಕ್ಷ್ಮೀ ಸೀತಾರಾಂ ಆವರು ಎಲ್ಲರನ್ನೂ ಸ್ವಾಗತಿಸುತ್ತಾರು, ಶ್ರೀನಿವಾಸ ಮತ್ತು ಸುಧಾ ಇವರ ಬಗ್ಗೆ ಮಾತನಾಡುತ್ತಾರು, ನಮ್ಮ ಜೀವನದಲ್ಲಿ ಸಂಬಂಧಿಕರು ಹೇಗೆ ಬೇಕೋ ಹಾಗೇ ಸೈಹಿಕರೂ ಬೇಕು ಎಂದು ಹೇಳಿದರು. ಆವರು ಸೈಹದ ಕುರಿತು ಒಂದು ಜಾನಪದ ಹಾಡನ್ನು ಹೇಳಿದರು. ನಮ್ಮ ಅಧ್ಯಕ್ಷ ಶ್ರೀಮತಿ ಕಮಲಾ ಆವರು ಸುಧಾ ಮತ್ತು ಶ್ರೀನಿವಾಸರ ಬಗ್ಗೆ ಹೇಳುತ್ತಾರು, ಸುಧಾಳು ಅಸೋಸಿಯೇಶನ್‌ನಲ್ಲಿ ನಡೆಯುತ್ತಿದ್ದ ಅನೇಕ ಕಾರ್ಯಕ್ರಮಕ್ಕೆ ಒಂದು, ಎಲ್ಲದರಲ್ಲಿ ಚಿಮುವಟಿಕೆಯಿಂದ ಭಾಗವಹಿಸುತ್ತಿದ್ದ ಲೆಂದು ನೆನಪಿಸಿದರು. ಹಾಗೂ ಜೀವನದಲ್ಲಿ ಬದಲಾವನೆ ಮುಖ್ಯ. ಆದ್ದರಿಂದ ಆವರ ಪರಿವಾರಕ್ಕೆ ಒಳ್ಳಿಯದಾಗಲಿ ಎಂದು ಶುಭ ಹಾರ್ಷಣೆ ಒಂದು ಸೈಹದ ಕುರಿತು ಹಾಡನ್ನು ಹಾಡಿದರು.

ಶ್ರೀನಿವಾಸ್ ರಾವ್ ಆವರ ತಮ್ಮ ಕೆಲಸದ ಬಗ್ಗೆ ಹಾಗೂ ತಮ್ಮ ಒಳ್ಳಿಯ

## ಸೈಹ ಮಿಲನ

ಅನುಭವಗಳನ್ನು ನೆನಪಿಸಿ ಕೊಂಡು ನಮ್ಮೊಂದಿಗೆ ಹಂಚಿ ಕೊಂಡರು. ಭವಾನಿಯವರು ಶ್ರೀನಿವಾಸ್ ಆವರು ಅಸೋಸಿಯೇಶನ್‌ನಲ್ಲಿ 15 ಪರ್ಫರ್ಮರ್ ಕಾಲ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು, ಆವರು ಮಾಡಿದ್ದ ಕೆಲಸಗಳನ್ನು ನೆನಪಿಸಿದರು. ಶ್ರೀನಿವಾಸರ ವರು ಕೂಡ ತಮ್ಮ ಅಸೋಸಿಯೇಶನ್‌ನ ಒಡನಾಟದ ದಿನಗಳನ್ನು ನೆನಪಿಸಿಕೊಂಡರು.



ಮೈತ್ರಿ ಹಾಗೂ ಮಹತಿ ಇವರ ನೃತ್ಯವೂ ಸುಂದರವಾಗಿತ್ತು. ಸುಧಾಂತನು ಯಕ್ಷಗಾನದ ಹಾಡನ್ನು ಹೇಳಿ ಎಲ್ಲರನ್ನು ರಂಜಿಸಿದನು. ಪದ್ಮ ರವಿ ಆವರ ಸೈಹದ ಕುರಿತಾದ ಚಲನ ಚಿತ್ರದ ಹಾಡು "ಸೈಹದ ಕಡಲಲ್ಲಿ... ನೆನಪಿನ ದೋಷಿಯಲಿ..." ಎಂದು ನೆನಪಿಸಿದಾಗ ಎಲ್ಲರೂ ಒಕ್ಕಾಟಿದಿಂದ ಈ ಹಾಡನ್ನು ಹೇಳಿ ಸಂತೋಷಪಟ್ಟಿರು.

ರುಚಿಯಾದ ಭೋಜನದ ನಂತರ ಎಲ್ಲರೂ ಸುಧಾ ಮತ್ತು ಶ್ರೀನಿವಾಸ ದಂಪತ್ತಿಗಳಿಗೆ ಶುಭ ಹಾರ್ಷಣೆ ಬೀಳೆಂಬ್ಬಿಟ್ಟಿರು.

- ಪ್ರಾಣೀಮಾ ಆರ್. ಸಾಹಸ್ರ

## FORTHCOMING PROGRAMMES:

DAY & DATE	TIMING	
Sunday 17 <sup>th</sup> July 2016	6.30 p.m	Mysore Association & Kannada Kala Kendra Presents Kannada Drama "Chitra"
Sunday 24 <sup>th</sup> July 2016	6.30 p.m.	Mysore Association presents Kannada Telefilm "Tingara Buddanna" Directed by Sri. Subhash Narendra
Sunday 20 <sup>th</sup> August 2016	10.30 a.m. onwards	Karnatak Classical Music & Kannada Sugama Sangeeta Competition for children from age 8yrs to 25 yrs. For Details contact Mysore Association
20 <sup>th</sup> August 2016	06.30 p.m.	Karnatak Classical Music Concert by Vidushi Smt. R.A. Ramamani by Sriranjan Sangeeta Sabha, Dombivali